

Corporate Relationship Department BSE Limited 1st Floor, New Trading Ring Rotunda Building Phiroze Jeejeebhoy Towers Dalal Street, Fort Mumbai – 400 001 Scrip code:500530

The Manager
Listing Department
National Stock Exchange of India Ltd.
Exchange Plaza, C-1, Block G
Bandra-Kurla Complex
Bandra (E)
Mumbai – 400 051
Scrip code: BOSCHLTD

Bosch Limited
Post Box No:3000
Hosur Road, Adugodi
Bangalore-560030
Karnataka, India
Tel +91 80 67522315

www.boschindia.com L85110KA1951PLC000761

04.08.2022

Dear Sir/Madam,

Sub: Compliance under Regulation 47 of SEBI (Listing Obligations and Disclosure Requirements) Regulations, 2015.

Pursuant to Regulation 47 of the Securities and Exchange Board of India (Listing Obligations & Disclosure Requirements) Regulations, 2015, please find enclosed Unaudited Standalone and Consolidated Financial Results for the quarter ended June 30, 2022 published today (i.e. 04.08.2022) in the Newspapers viz.-Business Standard(all editions) (in English) and Kannada Prabha(Bengaluru edition) (in kannada).

Kindly take the same on record.

Thanking you,

Yours faithfully, for Bosch Limited,

V Srinivasan

Company Secretary & Compliance Officer

Enclosed: as above

Place : New Delhi Date: 03.08.2022



Regd. Office: B-64/1, Wazirpur Industrial Area, Delhi-110052 Corporate Office: Village Nawada Fatehpur, P.O. Sikandarpur Badda, Near IMT Manesar, Gurgaon (Haryana) -122004 E-mail: investor@mindagroup.com Website: www.unominda.com

Tel.: +91 11 49373931, +91 124 2290427 Fax: +91 124 2290676

NOTICE

Minda Industries Limited is now 'UNO Minda Limited' This is to inform you that the name of the Company has been changed from "Minda Industries Limited" to "UNO Minda Limited" with effect from July 14 2022 as per fresh incorporation of certificate pursuant to change of name issued by the Registrar of Companies, New Delhi. The term UNO connotes leadership and stands for being the best. It points to our pioneering position that allows us to drive ahead, in the lead position with the dynamism to move and chart a new course in times to come.

The said name change has been notified to the stock exchanges where equity shares of the company are listed i.e. BSF Limited and National Stock Exchange of India (NSE). Both the stock exchanges have noted the new name. The Stock Code of the Company with NSE shall also stand changed from "MINDAIND" to "UNOMINDA".

The change of name of the Company as aforesaid does not alter the legal status or constitution of the Company nor it effect any rights or obligations of the Company. The fresh certificate of incorporation issued pursuant to name change is available on the website of the Company at www.unominda.com

> For UNO Minda Limited (formerly known as Minda Industries Limited) Tarun Kumar Srivastava Company Secretary & Compliance Office

FORM NO. CAA. 2 [Pursuant to Section 230(3) and Rule 6 and 7] Before The National Company Law Tribunal, Chennai Bench, Chennai Company Application No. CA(CAA) / 52(CHE) 2022 In The Matter of Composite Scheme of Amalgamation and Arrangement Under Section 230 to 232 Read with Section 52 and 66 and Other Applicable Provisions of The Companies Act, 2013 Between Sayaji Hotels Limited and

Ahilya Hotels Limited and Sayaji Hotels (Indore) Limited [Formerly known as Sayaji Hotels (Vadodara) Limited] and Sayaji Hotels (Pune) Limited and Sayaji Hotels Management Limited and Their Respective Shareholders and Creditors

Ahilya Hotels Limited (CIN: U55101TN2000PLC124333) a company incorporated under the Companies Act, 1956 having its Registered Office at F1 / C2, Sivavel Apartment, 2, Alagappa Nagar, Zamin Pallavaram, Chennai-600 117, Tamil Nadu Applicant Company/ Transferor Company-

Notice and Advertisement of Notice of The Meeting of Equity Shareholders

Notice is hereby given that by an order dated the 14th July, 2022, the Chennai Bench of the National Company Law Tribunal ("Tribunal") has directed the meeting to be held for Equity Shareholders of the said Applicant Company for the purpose of considering, and if thought fit, approving with or without modification, the amalgamation and arrangement proposed in the Composite Scheme of amalgamation and arrangement between Sayaji Hotels Limited and Ahilya Hotels Limited and Sayaji Hotels (Indore) Limited [Formerly known as Sayaji Hotels (Vadodara) Limited] and Sayaji Hotels (Pune) Limited and Sayaji Hotels Management Limited and their respective shareholders and creditors ("Scheme") of the companies aforesaid.

In pursuance of the said order and as directed therein further notice is hereby given that a meeting of Equity Shareholders of the said Applicant Company will be held as under, at which time and place the said Equity Shareholders are requested to attend.

SI.	Class of	Date of	Time	Place of Meeting
No.	Meeting	Meeting	(IST)	
1.	Equity Shareholders	09 th September 2022	5:30 P.M.	Meeting via Video Conferencing/ Other Audio Visual Means (VC/ OAVM). Deemed venue for meeting via VC/ OAVM: Flat in Block No. C-2, Door No. F1 (C2 / F1) in Sivavel Apartment, No. 2, Alagappa Nagar, Zamin Pallavaram, Chennai-600 117 Tamil Nadu

Further, the Tribunal has also directed meeting to be held of equity shareholders and unsecured creditors of Savaji Hotels Limited for the purpose of considering and if thought fit, approving the Scheme with o without modification.

The Tribunal has dispensed with the meetings of · Preference shareholders and secured creditors of Sayaji Hotels Limited.

Equity shareholders, preference shareholders, secured creditors and

unsecured creditors, as applicable, for Sayaji Hotels (Indore) Limited [Formerly known as Sayaji Hotels (Vadodara) Limited] and Sayaji Hotels (Pune) Limited and Sayaji Hotels Management Limited. Copies of the said Scheme, and of the explanatory statement Under Section

230 can be obtained free of charge at the registered office of the Applicant Company or at the office of the advocate M/s. Pawan Jhabak, Advocates New No. 115, First Floor, Luz Church Road, Mylapore, Chennai- 600 004, Tamil Nadu. Persons entitled to attend and vote at the meeting, may vote in person by way of e-voting at the meeting conducted through VC/OAVM. The Tribunal has appointed Mr. Gautam Chopra, Chartered Accountant

ailing him Mrs. Suchitra Dhanani, Whole-time Director of the Applican Company as the Chairman of the said meeting. The above mentioned Scheme, if approved by the meeting, will be subject to the subsequent approval of the Tribunal.

Place: Chennai Dated this 3rd day of August, 2022

Mr. Gautam Chopra Chairman

MUSIC BROADCAST LIMITED

CIN L64200MH1999PLC137729

Registered Office: 5th Floor, RNA Corporate Park,

Off. Western Express Highway, Kalanagar, Bandra (East), Mumbai - 400051 **Tel No.**+91 22 66969100 **Website**: <u>www.radiocity.in</u>

Email ID: investor@myradiocity.com

			(ns. III lar	ins, except pe	er Snare data)
SI. No.	Particulars	Quarter ended June 30, 2022	Quarter ended March 31, 2022	Quarter ended June 30, 2021	Year ended March 31, 2022
		Unaudited	Unaudited	Unaudited	Audited
1	Total income from operations				
	(including other income)	4,864.15	5,027.12	2,435.61	18,522.87
2	Net Profit / (Loss) for the period before tax	1.45	(266.56)	(1,819.31)	(756.17)
3	Net Profit / (Loss) for the period after tax	1.00	(205.61)	(1,294.20)	(570.11)
4	Total comprehensive income for the period	1.00	(238.86)	(1,308.62)	(617.15)
5	Paid up Equity Share Capital	6,913.71	6,913.71	6,913.71	6,913.71
6	Earning Per Share (EPS)				
	(Face Value of Rs. 2 each) (not annualised)				
	- Basic & Diluted	0.00	(0.06)	(0.37)	(0.16)

EXTRACT OF UNAUDITED FINANCIAL RESULTS FOR THE QUARTER ENDED JUNE 30, 2022

Notes

Place: Mumbai

Dated: August 3, 2022

The above financial results have been reviewed by the Audit Committee and approved by the Board of Directors on August 3, 2022

The above is an extract of the detailed format of financial results for the quarter ended June 30, 2022 filed with the Stock Exchanges under Regulations 33 of the SEBI (Listing Obligations and Disclosure Regulations, 2015, Detailed guarterly financial results in the prescribed format are available on the websites of Stock Exchanges (www.nseindia.com and www.bseindia.com) and the Company (www.radiocity.in).

For and on behalf of the Board of Directors Music Broadcast Limited

Madhukar Kamath Director DIN 00230316

TATA CONSULTANCY SERVICES LIMITED

T TATA

NOTICE

Sub: Transfer of Equity Shares of the Company to the Investor Education and Protection Fund (IEPF) Account

The provisions of Section 124(6) of the Companies Act. 2013 ("Act") read with the Investor Education and Protection Fund Authority (Accounting, Audit, Transfer and Refund) Rules, 2016 ("Rules"), amongst other matters, contain provisions for transfer of unclaimed dividend to IEPF and transfer of shares, in respect of which dividend remains unclaimed for seven consecutive years or more to IEPF Account. Companies are required to inform the shareholders at the latest available address whose shares are liable to be transferred to the IEPE Authority three months prior to the due date of transfer of shares and simultaneously publish the notice in the newspapers. This Notice is published pursuant to the provisions of the Act and Rules.

Individual communication is being sent to the registered address of the shareholders whose dividends are lying unclaimed for seven consecutive years and whose shares are liable to be transferred to IEPF.

The complete details of these shareholders are being uploaded on the Company's website www.tcs.com.

In case the dividends are not claimed by the concerned shareholder(s) by November 12, 2022, necessary steps will be initiated by the Company to transfer shares held by the concerned shareholder(s) to IEPF without further notice in the following manner:

In case the shares are held

• In physical form - New share certificate(s) will be issued and transferred in favour of IEPF on completion of necessary formalities. The original share certificate(s) which stand registered in the name of shareholder will be deemed cancelled and non-negotiable.

In demat form - The Company shall inform the depository by way of corporate action for transfer of shares lying in shareholder's demat account in favour of IEPF.

The shareholders may note that in the event of transfer of shares and the unclaimed dividends to IEPE. concerned shareholder(s) are entitled to claim the same from IEPF by submitting an online application in the prescribed Form IEPF-5 available on the website www.iepf.gov.in and sending a physical copy of the same, duly signed to the Company at its Registered Office along with requisite documents enumerated in Form IEPF-5.

The shareholders may further note that the details of unclaimed dividends and shares of the concerned shareholder(s) uploaded by the Company on its website www.tcs.com shall be treated as adequate notice in respect of issue of the new share certificate(s) by the Company for the purpose of transfer of shares to IEPF pursuant to the Rules. Please note that no claim shall lie against the Company in respect of unclaimed dividend and equity shares transferred to the IEPF.

In case the shareholders have any queries on the subject matter, they may contact TSR Consultants Private Limited, Unit: Tata Consultancy Services Limited, C-101, 1st Floor, 247 Park, Lal Bahadur Shastri Marg, Vikhroli (West), Mumbai - 400 083, Tel: +91 810 811 8484, Fax: +91 22 6656 8494 Website: https://www.tcplindia.co.in.

For TATA CONSULTANCY SERVICES LIMITED

Sd/-**Pradeep Manohar Gaitonde** Company Secretary

Place: Mumbai Date: August 3, 2022

Registered Office:

9th Floor, Nirmal Building, Nariman Point, Mumbai 400 021

Tel: +91 22 6778 9595

Email: <u>investor.relations@tcs.com</u> Website: <u>www.tcs.com</u> CIN: L22210MH1995PLC084781

Date: 03rd August 2022

Coromandel Engineering Company Limited



CIN: L74910TN1947PLC000343 Registered Office: Parry House, 5th Floor, 43, Moore Street, Chennai - 600001 Tel: +91 44 25301700, e-mail: coromandelengg@cec.murugappa.com Website: www.coromandelengg.com

Extract of Unaudited Standalone Financial Results for the Quarter ended 30 th June 2022								
(Rs. In								
PARTICULARS	Quarter ended 30 th Jun 2022	Quarter ended 30 th Jun 2021	Year ended 31⁵¹ March 2022					
	Un Audited	Un Audited	Audited					
Total Income from Operations (Net)	3634.00	2662.22	13303.39					
Net Profit (before tax & exceptional items)	(126.42)	(250.67)	(762.81)					
Exceptional items	0.00	0.00	198.49					
Net Profit (before tax & after exceptional items)	(126.42)	(250.67)	(564.32)					
Net Profit after tax	(136.84)	(254.42)	(796.68)					
Add: Other Comprehensive income	0.00	0.00	0.21					
Total Comprehensive Income	(136.84)	(254.42)	(796.47)					
Paid-up equity share capital (face value Rs. 10/- per share)	3323.36	3323.36	3323.36					
Reserve excluding revaluation reserves as shown in Balance Sheet of previous year			(4919.85)					
Earnings per share(face value of Rs.10/- each) - not annualised								
Basic: (Rs.)	(0.41)	(0.77)	(2.40)					
Diluted : (Rs.)	(0.41)	(0.77)	(2.40)					

. The above results were reviewed by the Audit Committee and approved by the Board of Directors at their respective meetings held on 03rd August 2022 and have been subjected to limited review by the Auditors

2. The above is an extract of the detailed format of Un-Audited Financial Results for the Quarter ended 30th June 2022 filed with Stock Exchange under Regulation 33 of the SEBI (Listing Obligations and Disclosure Requirements) Regulation, 2015. The full format of the Financial Results are available on the website of stock exchange (www.bseindia.com) and Company's website (www.Coromandelengg.com)

CHAIRMAN

For Coromandel Engineering Company Limited M.M.VENKATACHALAM Place: Chennai

CIN-U06599TN1988PLC081652

Read Office-No 33, 48th Street 9th Avenue Ashok Nagar Chennai-83, Website:www.belstar.in

BELSTAR MICROFINANCE LIMITED

STATEMENT OF UNAUDITED FINANCIAL RESULTS FOR THE QUARTER ENDED JUNE 30, 2022

(All amounts are in Millions of Indian Rupees, unless otherwise stated) For the Quarter For the Quarter For the year **Particulars** June 30, 2022 June 30, 2021 March 31, 2022 Total Income from Operations 2.102.01 1.515.54 7.284.31 Net Profit / (Loss) for the period (before Tax, Exceptional 171.75 19.52 561.46 and/or Extraordinary items) Net Profit / (Loss) for the period before tax (after Exceptional and/or Extraordinary items) 171.75 19.52 561.46 Net Profit / (Loss) for the period after tax 138.13 20.41 451.29 (after Exceptional and/or Extraordinary items) Total Comprehensive Income for the period [Comprising Profit/ (Loss) for the period (after tax) and Other Comprehensive Income (after tax)] 137.70 14.22 437.29 Paid up Equity Share Capita 375.21 456.09 5.056.19 8.103.24 Reserves (including Secruities Premium) 9.295.29 Securities Premium Account 6,074.60 2,384.99 5,020.25 Net worth 9.783.73 5,431.39 8,559.33 10. Paid up Debt Capital/ Outstanding Debt 35,013.27 24,763.76 35,570.36 Outstanding Redeemable Preference Shares 12. Debt Equity Ratio 3.58 4.56 4.16 13 Earnings Per Share (of Rs. 10 /- each) (for continuing and discontinued operations (Not Annualized) (Not Annualized) (Annualized) 1. Basic 12.01 3.02 0.54 2. Diluted 0.54 3.02 12.01 Capital Redemption Reserve 500.00 500.00 500.00 15 Debenture Redemption Reserve Not Applicable Not Applicable Not Applicable Debt Service Coverage Ratio Not Applicable Not Applicable Not Applicable Interest Service Coverage Ratio Not Applicable Not Applicable Not Applicable

The above results for the Quarter ended June 30, 2022 have been reviewed by the Audit Committee and approved by the Board of Directors at their respective meetings held on August 2, 2022.

2. The above is an extract of the detailed format of quarterly financial results filed with the Stock Exchanges under Regulation 52 of the LODR Regulations. The full format of the unaudited quarterly financial results are available on the Stock Exchange website www.bseindia.com and on the Company's website www.belstar.in.

For the other line items referred in regulation 52(4) of the LODR Regulations, pertinent disclosures have been made to the Stock Exchanges and are available on the Stock Exchange website www.bseindia.com and on the Company's website www heletar in

nd on behalf of the Board of Directors of Belstar Microfinance Limited

Sd/-Dr.Kalpanaa Sankar Managing Director

Place : Chennai Date : August 2, 2022

Savita Oil Technologies Limited

CIN - L24100MH1961PLC012066

Registered Office: 66/67, Nariman Point, Mumbai - 400 021, India Tel: 91 22 6624 6200 / 6624 6228;

Fax: 91 22 2202 9364 E-mail : legal@savita.com; Website : www.savita.com



3rd August, 2022

SAVSOL TRANSOL



		N	
Statement of Unaudited Consolid for the Quarter ended 30			ts ₹in lakh:
Particulars	Quarter ended 30.06.2022 (Unaudited)	Quarter ended 31.03.2022 (Audited)	Quarter ended 30.06.2021 (Unaudited)
Total Income from Operations (net)	90,545.29	83,438.27	64,034.49
Net Profit for the period	12,362.31	8,597.26	10,845.55
(before tax, Exceptional and / or Extraordinary items)			
Net Profit for the period before tax	12,362.31	8,597.26	10,845.55
(after Exceptional and / or Extraordinary items)			
Net Profit for the period after tax	9,077.94	6,305.31	8,085.13
(after Exceptional and / or Extraordinary items)			
Total Comprehensive Income for the period [comprising profit for	9,067.27	6,316.75	8,050.58
the period (after tax) and other comprehensive income (after tax)]			
Paid up Equity share capital (Face value of ₹10 each)	1,382.01	1,382.01	1,382.01
Reserves (excluding Revaluation Reserve as shown in the	Not applicable	Not applicable	Not applicable
balance sheet of previous year)			
Earnings per share (of ₹10 each)			
Basic: ₹	65.69	45.53	
Diluted: ₹	65.69	45.53	58.01
Notes			

1) Information on Standalone Financial Results :			₹ in lakhs
Particulars	Quarter ended 30.06.2022 (Unaudited)	Quarter ended 31.03.2022 (Audited)	Quarter ended 30.06.2021 (Unaudited)
Total Income from Operations (net)	87,566.08	79,856.84	61,300.86
Profit / (Loss) before tax	11,916.10	8,177.14	10,445.95
Profit / (Loss) after tax	8.772.52	5.983.64	7.753.21

 The above is an extract of the detailed format of the Financial Results for the Quarter ended 30th June, 2022 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the financial results for the Quarter ended 30th June, 2022 are available on the stock

exchange websites (www.bseindia.com, www.nseindia.com) and on the Company's website (www.savita.com). The above unaudited consolidated financial results have been reviewed by the Audit Committee and approved by the Board of Directors at its meeting held on Tuesday, 2nd August, 2022.

Figures for the last quarter ended 31st March, 2022 represent the difference between the audited figures in respect of the full financial year and the published figures of nine months ended 31st December, 2021.

Previous quarter's / year's figures have been regrouped / rearranged wherever necessary to conform to those of

current quarter / year classification For Savita Oil Technologies Limited G. N. Mehra Chairman and Managing Director Mumhai

Bosch Limited

Registered office: Hosur Road, Adugodi, Bengaluru-560 030 Website: www.bosch.in; Email:investor@in.bosch.com Phone:+91-80-67524938

CIN: L85110KA1951PLC000761

Statement of Results for the quarter ended June 30, 2022

[Rs. in Millions (Mio INR)]

		Standalone				Consolidated			
		Quarter Ended			Year Ended	Quarter Ended			Year Ended
		30.06.2022	31.03.2022	30.06.2021	31.03.2022	30.06.2022	31.03.2022	30.06.2021	31.03.2022
Sl.No.	Particulars	(Unaudited)	(Unaudited)	(Unaudited)	(Audited)	(Unaudited)	(Unaudited)	(Unaudited)	(Audited)
1.	Total Income from Operations	36,010	34,036	25,425	121,779	36,010	34,036	25,425	121,778
2.	Profit before tax	4,377	4,315	3,353	15,001	4,376	4,314	3,353	14,999
3.	Net Profit for the period	3,342	3,506	2,598	12,172	3,341	3,505	2,598	12,170
4.	Share of profit/(loss) of associate and joint venture	-	-	-	-	0	4	5	13
5.	Net profit/ (loss) after taxes and share of profit/								
	(loss) of Associates and Joint Venture (3 + 4)	3,342	3,506	2,598	12,172	3,341	3,509	2,603	12,183
6.	Other comprehensive income (net of income tax)								
	[Items that will not be reclassified to Statement of								
	Profit and Loss]	(752)	(948)	32	(122)	(752)	(948)	32	(122)
7.	Total comprehensive income for the period	2,590	2,558	2,630	12,050	2,589	2,561	2,635	12,061
8.	Paid-up equity share capital (Face value of Rs 10/-								
	each)	295	295	295	295	295	295	295	295
9.	Reserves excluding Revaluation Reserve as								
	perBalance Sheet				106,584				106,503
10.	Earnings per share (of Rs 10/- each)(weighted average)								
	(a) Basic (INR/share)	113.3	118.9	88.1	412.7	113.3	119.0	88.3	413.1
	(b) Diluted (INR/share)	113.3	118.9	88.1	412.7	113.3	119.0	88.3	413.1

(DIN:00296615)

1. The above financial results have been prepared in accordance with Indian Accounting Standards ('Ind AS') notified under Section 133 of the Companies Act, 2013, read together with the Companies (Indian Accounting Standards) Rules, 2015 (as amended).

2. The above financial results were reviewed by the Audit Committee and approved by the Board at their meeting held on August 02, 2022. The limited review, as required under Regulation 33 of SEBI (Listing Obligations and Disclosure Requirements) Regulations, 2015, has been completed by the Statutory Auditors for the guarter ended June 30, 2022 and they have issued an unmodified report on the aforesaid results.

3. The above is an extract of the detailed format for the unaudited financial results for the quarter ended June 30, 2022 filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format for the unaudited financial results for the quarter ended June 30, 2022 are available on the Bombay Stock Exchange website (www.bseindia.com), the National Stock Exchange website (www.nseindia.com) and on the Company's website (www.bosch.in).

Place: Bengaluru Date: August 02, 2022 (Soumitra Bhattacharva) Managing Director



Bosch Limited

Registered office: Hosur Road, Adugodi, Bengaluru-560 030 Website: www.bosch.in; Email:investor@in.bosch.com Phone:+91-80-67524938

CIN: L85110KA1951PLC000761

Statement of Results for the guarter ended June 30, 2022

[Rs. in Millions (Mio INR)]

		Standalone				Consolidated			
SLNo.			Quarter Ende	d	Year Ended	Quarter Ended			Year Ended
	Particulars	30.06.2022 (Unaudited)	31.03.2022 (Unaudited)	30.06.2021 (Unaudited)	31.03.2022 (Audited)	30.06.2022 (Unaudited)	31.03.2022 (Unaudited)	30.06.2021 (Unaudited)	31.03.2022 (Audited)
1.	Total Income from Operations	36,010	34,036	25,425	121,779	36,010	34,036	25,425	121,778
2.	Profit before tax	4,377	4,315	3,353	15,001	4,376	4,314	3,353	14,999
3.	Net Profit for the period	3,342	3,506	2,598	12,172	3,341	3,505	2,598	12,170
4.	Share of profit/(loss) of associate and joint venture					0	4	5	13
5.	Net profit/ (loss) after taxes and share of profit/								
	(loss) of Associates and Joint Venture (3 + 4)	3,342	3,506	2,598	12,172	3,341	3,509	2,603	12,183
6.	Other comprehensive income (net of income tax)								
	[Items that will not be reclassified to Statement of								
	Profit and Loss]	(752)	(948)	32	(122)	(752)	(948)	32	(122
7.	Total comprehensive income for the period	2,590	2,558	2,630	12,050	2,589	2,561	2,635	12,061
8.	Paid-up equity share capital (Face value of Rs 10/-		13054						100
	each)	295	295	295	295	295	295	295	295
9.	Reserves excluding Revaluation Reserve as				-				
	perBalance Sheet				106,584				106,503
10.	Earnings per share (of Rs 10/- each)(weighted average)								
	(a) Basic (INR/share)	113.3	118.9	88.1	412.7	113.3	119.0	88.3	413.1
	(b) Diluted (INR/share)	113.3	118.9	88.1	412.7	113.3	119.0	88.3	413.1

Note:

- 1. The above financial results have been prepared in accordance with Indian Accounting Standards ('Ind AS') notified under Section 133 of the Companies Act, 2013, read together with the Companies (Indian Accounting Standards) Rules, 2015 (as amended).
- 2. The above financial results were reviewed by the Audit Committee and approved by the Board at their meeting held on August 02, 2022. The limited review, as required under Regulation 33 of SEBI (Listing Obligations and Disclosure Requirements) Regulations, 2015, has been completed by the Statutory Auditors for the quarter ended June 30, 2022 and they have issued an unmodified report on the aforesaid results.
- 3. The above is an extract of the detailed format for the unaudited financial results for the quarter ended June 30, 2022 filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format for the unaudited financial results for the guarter ended June 30, 2022 are available on the Bombay Stock Exchange website (www.bseindia.com), the National Stock Exchange website (www.nseindia.com) and on the Company's website (www.bosch.in).

Place : Bengaluru Date : August 02, 2022 (Soumitra Bhattacharya) Managing Director



Invented for life

LOST DOCUMENT This is to intimate and for the information of the

general public that I, the understated, have lost the following original documents, that is, 1. Registered irrevocable General Power of Attorney (Along with Agreement to sell with Possession), Dated: 30.12.2020, registered in the office of the Sub-Registrar Gandhinagara (Jala), in Book No. 4, bearing Document No.JAL-4-00132-2020-21, stored in CD No. JALD737. 2. Registered Agreement to Sell (With Full and Final Settlement Along with Irrevocable General Power of Attorney) registered in the office of the Sub-Registrar Gandhinagara (Jala) Dated: 30.12.2020, in Book No. 1, bearing Document No.JAL-1-02395-2020-21, stored in CD No.JALD737, 3. Unregistered Addendum to Agreement to Sell Dated 30.12.2020 pertaining

to property bearing Sy. No. 35 (Old Sy. No. 35/2C) and thereafter 35/5), measuring 2-00 Acres, Bengaluru North Taluk, Bengaluru. I have lost the above documents on 27.07.2022 near 7th Phase, Bengaluru.

I have lodged e-complaints, as to loss of Article, to the Police Department, Bengaluru City Unit, and Lost Report No. 0279194/2022, on 28.07.2022 281246/2022, on 30.07.2022, regarding the loss of above documents. If anybody happened to find to contact Mobile No. 9901237858 of Pruthvi .H Use of these documents by any person, company documents, if any person have happened to enter or enact any legal transactions or any act on the basis of the above document, are requested to intimate and submit their information with details, publication.

Place : Bengaluru Date: 03.08.2022

PRUTHVI .H No. 85, 'Mayun', 1st Main Road, Gururanghavendra Nagar, J.P. Nagar, 7th Phase, Bengaluru-560078.

IN THE COURT OF THE XXXI ADDL CITY CIVIL JUDGE AT BANGALORE 0.S. No.1236/2020

Between: Sri. CHANDRAMOULI .K. S/o Girimalallappa, aged about 40 years, R/at No.580, 6th Main, 3rd Block, 1st Stage, HBR Layout, Bangalore-560043. Presently R/at Flat No.A1, Ground Floor, Site No.16, 1st Cross, 1st A Main, Ashoka Street, Sri Byraveshwara Layout, Bangalore-560043..... PLAINTIFF AND: Mrs. Varalakshmi & OTHERS

5 RULE 20(1A) R/W SECTION 151 OF CPC TO, DEFENDANT NO.1 to 3 ADDRESS

1. Smt. VARALAKSHMI, W/o Late Govindara aged about 50 years, 2. MR. MANJUNATH. G, S/o Late Govindaraju, aged about 33 years, 3. MR. CHETHAN. G. S/o Late Govindaraju, aged about 31 years, R/o No.1, Adhithya Sunshine Apartment, Chikka Banaswadi Main Road, Bangalore-560043, Presently R/at Ashoka Street, Site No.16, 1st Cross, 1st Main, Sri Kalyan Nagar Post, Bangalore-560043.

Where the above named Plaintiff instituted a suit against defendants, suit for Permanent injunction and such other reliefs in respect of below Mentioned Suit schedule property. You are here by summoned to appear before this court on 18.08.2022 at 11.a.m in person or questions to the same. Failing which the suit will

be heard and determined as ex-parte. SCHEDULE 'A' PROPERTY

ENTIRE PROPERTY

All the piece and parcel of the immovable property bearing Site No.19, Khatha No.83, BBMP Khatha No.221/83/8/3/19, New PID No.024-W0319-1, situated at Hennur Village, Kasaba Hobli, Bangalore North Taluk, Bangalore now coming under the jurisdiction of BBMP limits, Bangalore measuring East to West 40 feet and North to South 56.6'+52.6' / 2 totally measuring 2184 Sq.Ft. along with all rights, appurtenances whatspever underneath or above surface and bounded on: East by: Property No.18; West by: Property No.20; North by: 25 feet Road; South by: Private property.

SCHEDULE 'B' PROPERTY

All the piece and parcel of the property Flat No. A1, situated in the Ground Floor with a super built up area of about 1050 Square Feet and 312 Square Feet. Undivided share in the 'A' schedule property along with Car Parking space in the stilt floor with all civic amerities and facilities. East by: Lift/Staircase; West by: Setback; North by: 25 feet Road; South by: Flat-A2. Given under my hand & seal of the court, this

By order of the Court, Assistant Registrar, City

Civil Court, Bengaluru. Advocate for Plaintiffs: SUKANYA.H.D No.1/1, P.C. Road, Balepet 1st Cross, Balepet Bengaluru-53. ಹೂಡನೆ

ವಿಜಯಾ ಬ್ಯಾಂಕ್ ನೌಕರರ ಗೃಹ ನಿರ್ಮಾಣ ನಹಕಾರ ನಂಥ ನಿಯಮಿತ ನಂ. 65. 3ನೇ ಕಡ್ಡರಸ್ತೆ. 1ನೇ ಮುಖ್ಯರಸ್ತೆ ಮುಕ್ತ ನುಂದರ್ರರಾಮ್ ಕೆಟ್ಟ ನಗರ, ಜಲೇಕಹಳ್ಳ ಜನ್ಮೆರ್ ಫಲ್ನ ರೋಡ್, ಬೆಂಗಟೂರು-560076, ಜೋರ್ ನಂ: 080-41506196.

ಶನಿವಾರ ಬೆಳಿಗ್ಗೆ 9.00 ಗಂಟೆಗೆ ಮುಲ್ತಿ ಸುಂದರ್ ರಾಮ್ ಶೆಟ್ಟಿ ಸಭಾಂಗಣ, ಎಮ್.ಎಸ್.ಆರ್.ಎಸ್ ನಗರ, ಬಿಳೇಕಹಳ್ಳಿ, ಬೆಂಗಳೂರಿನಲ್ಲಿ ನಡೆಯಲಿದೆ.

ಇದರ 2021–22ನೇ ಸಾಲಿನ 41ನೇ ವಾರ್ಷಿಕ ಮಹಾಸಭೆಯು ದಿನಾಂಕ: 10.09.2022

ಎಲ್ಲಾ ಸದಸ್ಯರು ಮಹಾ ಸಭೆಯಲ್ಲಿ ಭಾಗವಹಿಸಲು ಕೋರಲಾಗಿದೆ. ದಿನಾಂಕ: 03.08.2022

ಸ್ಥಳ: ಬೆಂಗಳೂರು

ಕೆ. ವಿಶ್ವನಾಥ್ ನಾಯ್ಕ

150 ಸೀಟ್ಗಳು



(ಆರೋಗ್ಯ ಮತ್ತು ಕುಟುಂಬ ಕಲ್ಸಾಣ ಸಚಿವಾಲಯದ

ಪ್ರವೇಶಾತಿ ಪ್ರಕಟಣೆ (2022-23)

ಸ್ಪಾತಕೋತ್ತರ ಡಿಪ್ಲೋಮ ಇನ್ ಮ್ಯಾನೇಜ್ಮಾಂಟ್ (2022-23) (ಅಖಿಲ ಭಾರತ ತಾಂತ್ರಿಕ ಶಿಕ್ಷಣ (ಎಐಸಿಟಿಇ) ಮಂಡಳಿಯಿಂದ ಅಂಗೀಕರಿಸ ಲ್ಪಟ್ಟಿದೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರ ಇವರಿಂದ ಅನುಮೋದಿಸಲ್ಪಟ್ಟಿದೆ)

۵ <u>۱ ۱ ۱ ۱ ۱ ۱ ۱ ۱ ۱ ۱ ۱ ۱ ۱ ۱ ۱ ۱ ۱ ۱ ۱</u>	ાથ ′
ದೂರ ಶಿಕ್ಷಣ ಕಲಿಯುವಿಕೆ ರೀತಿ ಮೂಲಕ ಕೆಳಕಂಡ ಕೋರ್ಸ್ 7	ಗಳನ್ನು ಘೋಷಿಸಲಾಗಿದೆ:
1) ಆಸ್ಪತ್ರೆಯ ನಿರ್ವಹಣೆ	300 ಸೀಟ್ಗಳು
2) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ವಹಣೆ	100 ಸೀಟ್ಗಳು
3) ಆರೋಗ್ಯ ಸಂವರ್ಧನ	150 ಸೀಟ್ಗಳು
4) ಸಾರ್ವಜನಿಕ ಆರೋಗ್ಯ ಪೋಷಕಾಂಶ	150 ಸೀಟ್ಗಳು

6) ಅನ್ವಯಿತ ಸೋಂಕು ಶಾಸ್ತ 150 ಸೀಟ್ಗಳು ಮೇಲಿನ ಕೋರ್ಸ್ಗಳು ಎಲ್ಲಾ ವೈದ್ಯಕೀಯ ಮತ್ತು ವೈದ್ಯಕೇತರ ಪದವೀಧರರಿಗೆ ಮುಕ್ತವಾಗಿವೆ.

ಹೆಚ್ಚಿನ ವಿವರ ಪ್ರಾಸ್ಪೆಕ್ಟರ್ಸ್ ಮತ್ತು ಅರ್ಜಿ ನಮೂನೆಗಾಗಿ ದಯವಿಟ್ಟು ಸಂಪರ್ಕಿಸಿ: ದೂರಶಿಕ್ಷಣ ಕೋಶ, ಕೊಠಡಿ ಸಂ. 417, ದಿ ಎನ್ಐಹೆಚ್ಎಫ್ಡಬ್ಲ್ಯೂ ಬಾಬಾ ಗಂಗಾನಾಥ್ ಮಾರ್ಗ್, ಮುನೀರ್ಕ, ನವದೆಹಲಿ- 110067. ದೂ: +91-11-2618 3416, 26165959/ 26166441 ಅಥವಾ ವೆಬ್ಸೈಟ್ www.nihfw.org ಗೆ ಭೇಟಿ ಕೊಡಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31ನೇ ಆಗಸ್ಟ್ 2022 (ವಿಳಂಬ ಶುಲ್ರದೊಂದಿಗೆ 15ನೇ ಸೆಪ್ಟೆಂಬರ್ 2022ರ ವರೆಗೂ ವಿಸ್ತರಿಸಬಹುದಾಗಿದೆ).

ನಿರ್ದೇಶಕರು, ಎನ್ಐಹೆಚ್ಎಫ್ಡಬ್ಲ್ಯೂ CBC 17153/12/0005/2223

इंडियन वैस 🚵 Indian Bani

5) ಆರೋಗ್ಯ ಸಂವಹನ

ಇಂಡಿಯನ್ ಬ್ಯಾಂಕ್ - ಬಿಟಿಎಂ ಬಡಾವಣೆ ಶಾಖೆ ಸಂ. 689-690, 7ನೇ ಮೈನ್, 7ನೇ ಕ್ರಾಸ್,

ಡಿಮಾಂಡ್ ನೋಟೀಸ್ 2002ರ ಹಣಕಾಸು ಆಸ್ತಿಗಳ ಭದ್ರತೆ ಮತ್ತು ಪುನರ್ನಿರ್ಮಾಣ ಹಾಗೂ ಭದ್ರತಾ ಹಿತಾಸಕ್ತಿ ಜಾರಿ ಕಾಯಿದೆಯ

ಬಿಟಿಎಂ ಬಡಾವಣೆ, ಬೆಂಗಳೂರು-560003.

ಆದಾಗ್ಯೂ ನಿಮ್ಮ (ಕೆಳಗೆ ತಿಳಿಸಲಾದ ಸಾಲಗಾರರು/ ಜಾಮೀನುದಾರರು) ಕೋರಿಕೆಯಂತೆ ಇಂಡಿಯನ್ ಬ್ಯಾಂಕ್ ಬಿಟಿಎಂ ಬಡಾವಣೆ ಶಾಖೆಯು, ಕಾಲ ಕಾಲಕ್ಕೆ ಬ್ಯಾಂಕಿನ ಪರವಾಗಿ ವಿವಿಧ ಆಸ್ತಿಗಳ ಭದ್ರತಾ ಹಿತಾಸಕ್ತಿಯನ್ನು ಬರೆದು ಕೊಟ್ಟ ನಂತರ ಹಣಕಾಸು ನೆರವನ್ನು ಸಾಲಸೌಲಭ್ಯ ಗಳ ಮೂಲಕ ಮಂಜೂರು ಮಾಡಿತ್ತು. ನೀವುಗಳು ಆಸ್ತಿಯ ಕ್ರಯ ಪತ್ರದ ಭದ್ರತಾ ಹಿತಾಸಕ್ತಿಯನ್ನು ಬ್ಯಾಂಕಿಗೆ ಬರೆದುಕೊಟ್ಟಿದ್ದು ಅವುಗಳನ್ನು ಕೆಳಕಂಡಂತೆ ತಿಳಿಯಪಡಿಸಲಾಗಿದೆ. ನೀವು ಬ್ಯಾಂಕಿಗೆ ಬಾಕಿಯ ಸಾಲವನ್ನು ತೀರಿಸಲು ವಿಫಲಾಗಿರುತ್ತೀರಿ. ಕೆಳಕಂಡಂತೆ ತಿಳಿಸಲಾದ ಸಾಲದ ಖಾತೆಗಳನ್ನು ಭಾರ ತಿಯ ರಿಸರ್ವ್ ಬ್ಯಾಂಕ್ ಮಾರ್ಗದರ್ಶನಗಳಂತೆ ಸಾಲದ ಖಾತೆಗಳುನ್ನು ನಿಷ್ಕಾರ್ಯ ಆಸ್ತ್ರಿ (ಎನ್ಪಪಿಎ) ಎಂಬುದಾಗಿ ವರ್ಗೀಕರಿಸಲಾಗಿದೆ. ನಿಮಗೆ ನೋಂದಾಯಿತ ಅಂಚೆ ಮೂಲಕ ಡಿಮಾಂಡ್ ನೋಟೀಸ್ ಕಳುಹಿಸಿ ಬ್ಯಾಂಕಿಗೆ ಬಾಕಿ ಯಾಗಿರುವ ಸಾಲವನ್ನು ತೀರಿಸಬೇಕೆಂದು ಕರೆ ನೀಡಿದ್ದರೂ ಡಿಮಾಂಡ್ ನೋಟೀಸ್ಗಳು ಸ್ವೀಕೃತವಾಗದೆ ಬ್ಯಾಂಕಿಗೆ

ವಾಪಸ್ಸು ಬಂದಿರುತ್ತವೆ. ಆದುದರಿಂದ ಪತ್ರಿಕೆ ಪ್ರಕಟಣೆ ಮೂಲಕ ನೋಟೀಸನ್ನು ಜಾರಿ ಮಾಡಲಾಗುತ್ತಿದೆ.

ಸಾಲಗಾರರ ಹೆಸರು: 1) ಶ್ರೀ ಲೋಕೇಶ್ ಬಿ ಟಿ (ಸಾಲಗಾರರು), ದಿವಂಗತ ಶ್ರೀ ಬೋಡ ಬಂಡೇನಹಳಿ |ತಿಮ್ಮಪ್ರರವರ ಮಗ, ನಂ. 33/1, (II ಮಹಡಿ, 1BHK), 24ನೇ ಕ್ರಾಸ್, ಬೆಂಗಳೂರು- 560068. **2) ಮಿಸ್** ಪರಮಿತಾ ಬಿಸ್ವಾಸ್ (ಜಾಮೀನುದಾರರು), ಸತ್ಯಬೃತ ಬಿಸ್ವಾಸ್ ರವರ ಮಗಳು, ಎಫ್ಎಫ್-05, ಪ್ರಕೃತಿ ಎಲೈಟ್ ರಸ್ತೆ ಡಾ. ವಿಷ್ಣು ವರ್ಧನ್ ರಸ್ತೆ ಪಕ್ಕ, ವಿವಿ ಕನ್ನೆನ್ನನ್ ಹಾಲ್ ಹತ್ತಿರ, ಚನ್ನಸಂದ್ರ ಹಾಲ್, ಬೆಂಗಳೂರು-560098. 3) ಶ್ರೀ ಲೋಕೇಶ್ ಬಿ ಟಿ (ಸಾಲಗಾರರು), ದಿವಂಗತ ಶ್ರೀ ಬೋಡ ಬಂಡೇನಹಳ್ಳಿ ತಿಮ್ಮಪ್ರರವರ ಮಗ, ಫ್ಲಾಟ್ ನಂ. ಎಫ್ಎಫ್-2 (2BHK), 1ನೇ ಮಹಡಿ, **ಎಸ್ ವಿ ರೆಸಿಡೆನಿ**, ನಿವೇಶನ ನಂ.19, ಬಿಬಿಎಂಪಿ ಖಾತಾ ನಂ.19/12. | ಪಿಐಡಿ ನಂ.56-105-19/12, 9ನೇ ಮುಖ್ಯ, ಕತ್ರಿಗುಪ್ಪೆ, ಬಿಎಸ್ಕೆ 3ನೇ ಹಂತ, ಬೆಂಗಳೂರು-560070. ಸೌಲಭ್ಯದ ರೀತಿ: ಹೋಮ್ ಲೋನ್- ರೂ. 35.00 ಲಕ್ಷಗಳು, ಲೋನ್ ಖಾತಾ ಸಂ- 50479787806

ಎನ್ಪಿಎ ದಿನಾಂಕ- 29.07.2022 ಬಾಕಿ ಮೊತ್ತ : ರೂ.38,55,519/- (ಮೂವತ್ತೆಂಟು ಲಕ್ಷದ ಐವತ್ತೈದು ಸಾವಿರದ ಐದುನೂರ ಹತ್ತೊಂಭತ್ತು ರೂ. ಮಾತ್ರ) + ಬಡ್ಡಿ ಮತ್ತು ವೆಚ್ಚಗಳು ಸೇರಿದಂತೆ.

|ಆಸ್ತಿ/ಆಸ್ತಿಗಳ ವಿವರ/ವಿವರಣೆಗಳು: (ಇನ್ನು ಮುಂದೆ ಷೆಡ್ಯೂಲ್ ಎ ಆಸ್ತಿ ಎಂದು ಉಲ್ಲೇಖಿಸಲ್ಪಡುವುದದು |**ಅಡಮಾನಿತ ಆಸ್ತಿ:** ಸಕಲ ಸಮಸ್ತವೂ ಸೇರಿದ ಸ್ಥಿರ ಆಸ್ತಿ ನಿವೇಶನ ನಂ.19, ಖಾತಾ ನಂ. 24/2ರ ಸ್ಥಿರ ಆಸ್ತಿ, ಸರ್ವೆ ನಂ 24/2, ಕತ್ರಿಗುಪ್ಪೆ ಗ್ರಾಮ, ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಗೊಳಪಟ್ಟಿದ್ದು, ಮತ್ತು ಹೊಸ ಬಿಬಿಎಂಪಿ ವ್ಯಾಪ್ತಿಯ ಮುನಿಸಿಪಲ ಖಾತಾ ನಂ. 19/12, ಪಿಐಡಿ ನಂ.56-105-19/12, 9ನೇ ಮುಖ್ಯರಸ್ತೆ, ಕತ್ರಿಗುಪ್ಪೆ ಗ್ರಾಮ, ಉತ್ತರಹಳ್ಳಿ ಹೋಬಳಿ ಬಿಎಸ್ಕೆ 3ನೇ ಹಂತ, ಬೆಂಗಳೂರು, ಬಿಬಿಎಂಪಿ ವಾರ್ಡ್ ನಂ.56-ಗಣೇಶ ಮಂದಿರ. ಅಳತೆ ಪೂರ್ವದಿಂದ ಪಶ್ಚಿಮಕ್ಕೆ 60.0 ಅಡಿ, ಉತ್ತರದಿಂದ ದಕ್ಷಿಣಕ್ಕೆ 30 ಅಡಿಗಳು ಒಟ್ಕಾರೆ ಅಳತೆ 1800 ಚ.ಅ. ಮತ್ತು ಚಕ್ಕುಬಂದಿ-ಪೂರ್ವದಿಂದ: ರಸ್ತೆ, ಪಶ್ಚಿಮದಿಂದ: ಸಂಖ್ಯೆ 24/1ರ ಆಸ್ತಿ, ಉತ್ತರದಿಂದ: ನಿವೇಶನ ನಂ.20, ದಕ್ಷಿಣದಿಂದ : ನಿವೇಶನ ನಂ.18.

| ಆಸ್ತಿ /ಆಸ್ತಿಗಳ ವಿವರ / ವಿವರಣೆಗಳು:(ಇನ್ನು ಮುಂದೆ ಷೆಡ್ಕೂಲ್ ಬಿ ಆಸ್ತಿ ಎಂದು ಉಲ್ಲೇಖಿಸಲ್ಪಡುವುದದು) ಅಪಾರ್ಟ್ ಮೆಂಟ್ ಹೊಂದಿರುವ No.FF-2, 2BHK, ಮೊದಲಿ ಮಹಡಿ, ಎಸ್.ವಿ.ರೆಸಿಡೆನ್ಸ್ (S.V.RESIDENCY) ಎಂದು ಕರೆಯಲ್ಪಡುವ ಕಟ್ಟಡದಲ್ಲಿ 855 ಚದರ ಅಡಿಗಳ ಸೂಪರ್ ನಿರ್ಮಿತ ಪ್ರದೇಶದೊಂದಿಗೆ 160 ಚದರ ಅಡಿ ಅವಿಭಜಿತ ಪಾಲು, ಹಕ್ಕು ಸ್ವಾಮ್ಯತೆ ಮತ್ತು ಹಿತಾಸಕ್ತಿ ಹೊಂದಿರುವ ಷೆಡ್ಯೂಲ್ ಎ ಆಸ್ತಿಯಲ್ಲಿ ಒಂದು ಮುಚ್ಚಿದ ಕಾರ್ ಪಾರ್ಕಿಂಗ್ ಸೇರಿದೆ 9ನೇ ಮುಖ್ಯರಸ್ತೆ, ಕತ್ರಿಗುಪ್ಪೆ ಗ್ರಾಮ, ಉತ್ತರಹಳ್ಳಿ ಹೋಬಳಿ, BSKI 3ನೇ ಹಂತ, ಬೆಂಗಳೂರು, ಬಿಬಿಎಂಪಿ ವಾರ್ಡ್ ನಂ.56-ಗಣೇಶ ಮಂದಿರ ಇಲ್ಲಿರುವ ಆಸ್ತಿ ಮತ್ತು ಚಕ್ಕು ಬಂದಿ-ಪೂರ್ವದಿಂದ: ಲಿಫ್ಟ್/ಸ್ಟೇರ್ಕೇಸ್/ಫ್ಲಾಟ್ ಸಂ. FF-1, ಪಶ್ಚಿಮದಿಂದ: ಖಾಲಿ ಜಾಗ, ಉತ್ತರದಿಂದ: ಫ್ಲಾಟ್ ಪ್ರವೇಶ, ದಕ್ಷಿಣದಿಂದ: ಖಾಲಿ ಜಾಗ.

ಸರ್ಫೇಸಿ ಕಾಯಿದೆಯ ಕಲಂ 13(2)ರಡಿ ಸದರಿ ನೋಟೀಸಿನ ಷರತ್ತುಗಳಂತೆ ಮೇಲೆ ತಿಳಿಸಲಾದ ಬಾಕ್ಟಿ ಜೊತೆಗೆ ತದನಂತರ ಬಡ್ಡಿ ಹಾಗೂ ಸಾಂದರ್ಭಿಕ ವೆಚ್ಚಗಳು, ಕಾಸ್ಟ್ ಗಳು ಸೇರಿದ ಮೊತ್ತವನ್ನು ನೋಟೀಸ್ನ ದಿನಾಂಕದಿಂದ 60 ದಿನಗಳ ಒಳಗಾಗಿ ಪಾವತಿ ಮಾಡಲು ವಿಫಲರಾದಲ್ಲಿ, ಬ್ಯಾಂಕ್ ಸರ್ಫೇಸಿ ಕಾಯಿದೆಯ ಕಲಂ 13ರ ಉಪಬಂಧ (4)ರಡಿ ವಿವರಿಸಲಾದ ಎಲ್ಲಾ ಅಥವಾ ಯಾವುದೇ ಹಕ್ಕುಗಳನ್ನು ಮತ್ತು ಅನ್ವಯತ ಕಟ ಳೆಗಳ ತನ್ನ ಹಕ್ಕುಗಳನ್ನು ಚಲಾಯಿಸಿ ಈ ನೋಟೀಸ್ ಅನ್ನು, ಬ್ಯಾಂಕ್ ಗೆ ಅವಶ್ಯವೆಂದು ಕಂಡುಬರುವ ಕಾನೂನು ಕ್ರಮಗಳ ಹಾಗೂ ಕಾನೊನು ಕಟ್ಟಳೆಗಳ ಅನುಸರಿಸುವ ಬಗ್ಗೆ ಪೂರ್ವಾಗ್ರಹವಿಲ್ಲದೆ ಹೊರಡಿಸಲಾಗಿದೆ. ದಿನಾಂಕ: 30.07.2022, ಸ್ಥಳ: ಬೆಂಗಳೂರು ಅಧಿಕೃತ ಅಧಿಕಾರಿ, ಇಂಡಿಯನ್ ಬ್ಯಾಂಕ್

ಧನಲಕ್ಷ್ಮೀ ಬ್ಯಾಂಕ್ 🖟

ಹೆಚ್.ಆರ್.ಬಿ.ಆರ್ ಶಾಖೆ, ಸಾಯಿ ತರಣ್ ಸ್ಪ್ರೆಸ್, 5ಎ೩, 434, ನೆಲಮಹಡಿ, 2ನೇ ಬ್ಲಾಕ್. ಹೆಚ್.ಆರ್.ಬಿ.ಆರ್ ಲೇಔಚ್, ಬೆಂಗಳೂರು-560043 ಕಛೇರಿ - ಹೈದರಾಬಾದ್, ತೆಲಂಗಾಣ ಪ್ರಧಾನ ಕಛೇರಿ: ತಿಶೂರ್

ಕೆಳಸಹಿದಾರರು ಧನಲಕ್ಷ್ಮೀ ಬ್ಯಾಂಕ್ ಲಿಮಿಟೆಡ್. ಇದರ ಅಧಿಕೃತ ಅಧಿಕಾರಿಯಾಗಿದ್ದು ಸೆಕ್ಕೂರಿಟ್ಟೆಜೇಷನ್ ಅಂಡ್ ರಿಕನ್ ಸ್ಪಕ್ಷನ್ ಆಫ್ ಫೈನಾನ್ಸಿಯಲ್ ಆಸೆಟ್ಸ್ ಅಂಡ್ ಎನ್ ಮೋರ್ಸ್ ಮೆಂಟ್ ಆಫ್ ಸೆಕ್ಯೂರಿಟಿ ಇಂಟ್ರಿಸ್ಟ್ ಆಕ್ಸ್ 2002 (54ರ 2002)ರ ಅನ್ವಯ ಮತ್ತು 2002ರ ಸೆಕ್ಯೂರಿಟಿ ಇಂಟ್ರೆಸ್ಟ್ (ಎನ್ಮೋರ್ಸ್ ಮೆಂಟ್) ಪ್ರಕರಣ 13(12)ರಲ್ಲಿ ತಿಳಿಸಿರುವ ನಿಯಮ 3ರ ಅನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸವರಿ ತಗಾದೆ ಸೂಚನೆಯ ದಿನಾಂಕ: 09.02.2022ರಂದು ಸಾಲಗಾರರಾದ ಮೇ ಹೈಟ ಮೊದಲಿಟಿ ಅಂಡ್ ಹಾಸ್ತಿಟಾಲಿಟಿ ಶ್ರೈ ಲಿಮಿಟೆಡ್, ಶಾಪ್ ನಂ. 2, 2ನೇ ಮಹಡಿ, ನಂ. 58, 8ನೇ ಕ್ರಾಸ್, ಕಗ್ನದಾಸಪುರ, ಸಿ.ವಿ ರಾಮನ್ ನಗರ, ಬೆಂಗಳೂರು-560093, ಕರ್ನಾಟಕ ಪ್ರತಿನಿಧಿಸುವವರು ಅದರ ನಿರ್ದೇಶಕರು: ಶ್ರೀ ದಿಲೀಪ್ ಕುಮಾರ್, ವಯಸ್ತು ಸುಮಾರು 40 ವರ್ಷಗಳು, ೩% ವೇಳಪ್ರನ್ ವರ್ಷಗಳು, ವಿಳಾಸ: ನಂ. 21, ತಿರುಮಲ ಎನ್ ಕ್ಷೇವ್, ಹಲಸಹಳ್ಳಿ ರಸ್ತೆ, ವರ್ತುರು, ಬೆಂಗಳೂರು, ಶ್ರೀಮತಿ ಶ್ರೀಕಲಾ W/o 'ಘರಿರಾಮನ್ ಸುಬ್ರಮಣಿಯನ್, ವಯಸ್ತು ಸುಮಾರು 41 ವರ್ಷಗಳು, ವಿಳಾಸ: ನಂ. 21, ತಿರುಮಲ ಎನ್ ಕ್ಷೇವ್, ಕಲಸಹಳ್ಳಿ ರಸ್ತೆ, ವರ್ತುರು, ಬೆಂಗಳೂರು. ದಿನಾಂಕ: 31.01.2022 ರಂತೆ ಬಾಕಿ ಮೊತ್ತ ರೂ. 64,43,657.82 (ರೂ. ಅರವತ್ತನಾಲ್ಕು ಲಕ್ಷದ ನಲವತ್ತಮೂರು ಸಾವಿರದ ಆರು ನೂರಾ ಐವತ್ತೇಳು ಮತ್ತು ಪೈಸೆ ಎಂಭತ್ತೆರಡು ಮಾತ್ರ) ಗಳನ್ನು ತಗಾದೆ ಸೂಚನೆ ನೀಡಿದ ದಿನಾಂಕದಿಂದ 60 ದಿನಗಳ ಒಳಗೆ ಮರುಪಾವತಿ ಮಾಡಲು ಸೂಚಿಸಲಾಗಿತ್ತು.

ಸಾಲಗಾರರು ಸಾಲದ ಹಣವನ್ನು ಮರುಪಾವತಿ ಮಾಡಲಿಲ್ಲವಾದುದ್ದರಿಂದ ಸಾಲಗಾರರು ಮತ್ತು ಸಮಸ್ತ ಣರ್ವಜನಿಕರಿಗೆ ಈ ಮೂಲಕ ಸೂಚಿಸುವುದೇನೆಂದರೆ ಸದರಿ ನಿಯಮ 8ಅನ್ನು ಓದಿಕೊಂಡಂತೆ ಸದರಿ ಆಕ್ಟ್ ಪ್ರಕರಣ 13 ಸದ್ ಸಕ್ಷನ್ (4)ರ ಸೆಕ್ಯೂರಿಟಿ ಇಂಟರೆಸ್ಟ್ (ಎನ್ಫೋರ್ಸ್ಮೆಎಚ್) ನಿಯಮ 2002ರ ಅನ್ನಯ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕೆಳಗೆ ವಿವರಿಸಿದ ಸ್ವತ್ತನ್ನು ಕೆಳಸಹಿದಾರರು ದಿನಾಂಕ 25ನೇ ಜುಲೈ 2022ರಂದು ಸ್ವಾಧೀನ ಪಡಿಸಿಕೊಂಡಿರುತ್ತಾರೆ.

ಸಾಲಗಾರರು ಮತ್ತು ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ಎಚ್ಚರಿಕೆ ನೀಡುವುದೇನೆಂದರೆ ಯಾರು ಸದರಿ ಸ್ವತ್ತಿನ ಬಗ್ಗೆ ವ್ಯವಹಾರ ಮಾಡಬಾರರು ಮತ್ತು ಸದರಿ ಸ್ವತ್ತಿನ ಬಗ್ಗೆ ಯಾವುದೇ ವ್ಯವಹಾರ ನಡೆಸಿದ್ದೇ ಆದರೆ ಧನಲಕ್ಷ್ಮೀ ಬ್ಯಾಂಕ್ ಲಿಮಿಟೆಡ್, ಇವರಿಗೆ ದಿನಾಂಕ: 25.07.2022ರಂತೆ ಬಾಕಿ ರೂ.68,03,716.42 (ರೂ. ಅರವತ್ತೆಂಟು ಲಕ್ಷದ ಮೂರು ಸಾವಿರದ ಎಳು ನೂರ ಹದಿನಾರು ಮತ್ತು ಪೈಸೆ ನಲವತ್ತೆರಡು ಮಾತ್ರ) ಗಳಿಗೆ ಅವರೆ ಜವಾಬ್ದಾರರಾಗಿರುತ್ತಾರೆ ಸೆಕ್ಷನ್ 13 ಉಪ ವಿಭಾಗ (8)ರ ಕಾಯದೆಗಳಲ್ಲಿ ಅವಕಾಶವಿರುವಂತೆ ಸಾಲಗಾರರ ಗಮನಕ್ಕೆ ತರುವುದೇನೆಂದರೆ,

ಲಭ್ಯವಿರುವ ಸಮಯದ ಒಳಗೆ ಭದ್ರತಾ ಸ್ವತ್ರಗಳನ್ನು (ಭದ್ರತಾ ಆಕ್ತಿಗಳನ್ನು) ಮತ್ತೆ ಗಳಿಸಿಕೊಳ್ಳಲು ಅವಕಾಶವಿರುತ್ತದೆ.

ಐಟಂ ನಂ. 1 : ಆಸ್ತಿಯ ಎಲ್ಲಾ ಭಾಗಗಳು ಸೇರಿದಂತೆ ನಿವೇಶನದ ನಂ. 36, ಖಾತಾ ನಂ. 1697/36, ಆಶಿಶ್ ವುಡ್ ಎಂಬ ಹೆಸರಿನ ಲೇಔಟ್ ನಲ್ಲಿದೆ, ಪಿಐಡಿ ನಂ. 150200102201620692 ವಸತಿ ಉದ್ದೇಶಕ್ಕೆ ಪರಿವರ್ತನೆಗೊಂಡ ಭೂಮಿಯಲ್ಲಿ ರಚಿತಗೊಂಡಿದೆ, ಸರ್ವೇ ನಂ. 10/5, ಆನೇಕಲ್ ಯೋಜನಾ ಪ್ರಾಧಿಕಾರ, ಎಲ್ಎಒ ನಂ. 66/14-15, ವಿಳಾಸ: ಚಿಕ್ಕನಹಳ್ಳಿ, ಕಮ್ಮನಹಳ್ಳಿ ಗ್ರಾಮ, ಸರ್ಜಾಪುರ ಹೋಬಳಿ, ಆನೇಕಲ್ ತಾಲೂಕು, ಒಟ್ಟು ವಿಸ್ತೀರ್ಣ: 1453 ಚದರ ಅಡಿಗಳು ಮತ್ತು ಚಕ್ಕುಬಂದಿ: ಪೂರ್ವಕ್ಕೆ: ಸೈಟ್ ನಂ. 27 ಮತ್ತು ವಿಸ್ತೀರ್ಣ ಆ ಬದಿಯಲ್ಲಿ 34 ಅಡಿ 6 ಇಂಚುಗಳು, ಪಶ್ಚಿಮಕ್ಕೆ: ರಸ್ತೆ ಮತ್ತು ವಿಸ್ತೀರ್ಣ ಆ ಬದಿಯಲ್ಲಿ: 38 ಅಡಿ, ಉತ್ತರಕ್ಕೆ : ಸರ್ವೇ ನಂ. 10/2 ಮತ್ತು ವಿಸ್ತೀರ್ಣ ಆ ಬದಿಯಲ್ಲಿ 40 ಅಡಿ 2 ಇಂಡುಗಳು, ದಕ್ಷಿಣಕ್ಕೆ: ಸೈಟ್ ನಂ. 35 ಮತ್ತು ವಿಸ್ತೀರ್ಣ ಆ ಬದಿಯಲ್ಲಿ 40 ಅಡಿ.

ಬಟಂ ನಂ. 2 : ಆ್ಯುಯ ಎಲ್ಲಾ ಭಾಗಗಳು ಸೇರಿದಂತೆ ನಿವೇಶನದ ನಂ. 35, ಖಾತಾ ನಂ. 1696/35, ಆಶಿತ್ ಪುಡ ಎಂಬ ಹೆಸರಿನ ಲೇಔಟ್ ನಲ್ಲಿದೆ, ಪಿಐಡಿ ನಂ. 150200102201620687 ವಸತಿ ಉದ್ದೇಶಕ್ಕೆ ಪರಿವರ್ತನೆಗೊಂಡ ಭೂಮಿಯಲ್ಲಿ ರಚಿತಗೊಂಡಿದೆ, ಸರ್ವೇ ನಂ. 10/5, ಆನೇಕಲ್ ಯೋಜನಾ ಪ್ರಾಧಿಕಾರ, ಎಲ್ಎಒ ನಂ. 66/14-15, ವಿಳಾಸ: ಚಿಕ್ಕನಹಳ್ಳಿ, ಕಮ್ಮನಹಳ್ಳಿ ಗ್ರಾಮ, ಸರ್ಚಾಪುರ ಹೋಬಳಿ, ಆನೇಕಲ್ ತಾಲೂಕು, ಒಟ್ಟು ವಿಸ್ತೀರ್ಣ: 1200 ಚದರ ಅಡಿಗಳು, ಮತ್ತು ಚಕ್ಕುಬಂದಿ: ಪೂರ್ವಕ್ಟೆ ಸೈಟ್ ನಂ. 28 ಮತ್ತು ವಿಸ್ತೀರ್ಣ ಆ ಬದಿಯಲ್ಲಿ 30 ಅಡಿ, ಪಶ್ಚಿಮಕ್ಕೆ: ರಸ್ತೆ ಮತ್ತು ವಿಸ್ತೀರ್ಣ ಆ ಬದಿಯಲ್ಲಿ: 30 ಅಡಿ, ಉತ್ತರಕ್ಕೆ: ಸೈಟ್ ನಂ. 36 ಮತ್ತು ವಿಸ್ತೀರ್ಣ ಆ ಬದಿಯಲ್ಲಿ 40 ಅಡಿ . ದಕ್ಷಿಣಕ್ಕೆ: ಸೈಟ್ ನಂ. 34 ಮತ್ತು ವಿಸ್ತೀರ್ಣ ಆ ಬದಿಯಲ್ಲಿ 40 ಅಡಿ.

ದಿನಾಂಕ: 03.08.2022 ಸಹಿ/- ಅಧಿಕೃತ ಅಧಿಕಾರಿ ಸ್ಥಳ : ಬೆಂಗಳೂರು ಧನಲಕ್ಷ್ಮೀ ಬ್ಯಾಂಕ್ ಲ್ಲಿ

IN THE COURT OF THE ADDL CITY CIVIL & SESSIONS JUDGE AT BENGALURU

P&SC. NO. 103 /2020

SMT PADMINI BADRI No.50, Sena Vihar, Kammanahalli Main Road, Respondent:

Bengaluru - 560043

PUBLIC NOTICE

[Whereas the above named has made petition to this court under section 372]

pleader duly instructed on 20/08/2022 At 11 AM inform to show cause against the petitioner failing wherein the appearance will be heard and

Name: Col. (Retd) Badri Narayanan Sundarathattham Client ID No. 5001 3024 Address: Deputy Director General Services, Mahi University Building, Manipal Academy Of Higher Education, Manipal 576104

Category: Non-House beneficiary Type Subtype Resident/ordinary Status Active

ISIN Code Scrip Name Account	Description	Balance	Value
INE 522F0104 COAL INDIA LTD -			Rs.69,900
EQ	3		
INE090A01021ICICI BANK			(i
LIMITED - EQ NEW FV RS.2/-	Beneficiary	1661	9,06,574
INE242A01010 INDIAN OIL			
CORPORATION LIMITED -EQ	Beneficiary	800	92,080
INEO02A01018 RELIANCE			
INDUSTRIES LIMITED- EQ -	Beneficiary	24	35,702
INE614G1033 RELIANCE	1	100000	
POWER LIMITED EQ. NEW	7		
RS. 10	Beneficiary	54	95
INE02A01020 STATE BANK	9 9		9
OF INDIA-EQ NEW RE.1/-	Beneficiary	20	6,388

Total Value of holding (prices as on 14/02/2020) Rs. 1,10,739/ Given under my hand and seal of the court this 2-08-2022 Address of service: Natures wonder BY ORDER OF THE COURT Advocates & Consultants -SD-Shop. No. 8, Sena Vihar,

ASSISTANT REGISTRAR CITY CIVIL COURT BANGALORE

IN THE COURT OF THE XL ADDITIONAL CITY CIVIL JUDGE BANGALORE O.S. No. 5024 of 2007 (CCH-41)

Between: Ms. Padma K Bhat, aged about 45 years. D/o Late Krishna Bhat. Founder & Managing Trustee of Sree Satya Sai Mahila Charitable Trust (R), R/at No. 40/1 Nagadevanahalli, Jnanabarathi Post, Bangalore - 560 056. ... Plaintiff

And: Mr. Katappa and others Defendants

SUMMONS TO THE DEFENDANT No. 1 (a) to 1 (c)

To, 1(a). Malamma, W/o Katappa, aged about 70 years, 1(b). Chikkamma, D/o Late Katappa, aged about 46 years, Defendant No. 1(a) & 1(b) are R/at Kengal Gollarahatti, Baragenahalli, Bengaluru Rural District -562 111. 1(c). Smt. Rathnamma. K, D/o Late Katappa, W/o Kallaiah, aged about 40 years, R/at No. 90, Nagadevanahalli, Near Bengaluru University, Bengaluru South Taluk - 560 056.

Whereas the above named plaintiff has instituted a suit against for declaration, and injunction and for other reliefs,

You are hereby summoned to appear before this court on 11.08.2022 at 11.A.M in person or through advocate or pleader to answer the questions to the same failing which the suit will be heard and determined

SCHEDULE

All that piece and parcel of the land bearing Sy. No. 40/1, of Nagadevanahalli village, Jnanabharathi Post, Kengeri Hobli, Bangalore South Taluk, measuring 2 acres 5 guntas which is bounded on: East by: Road, West by: Bajjanna's Property, North by: Land in Sy. No.55, South by: Huchappa's

Given under my hand and seal of the court on this 03-08-2022. By order of the Court, Assistant Registrar, City Civil Court, Bengaluru. Advocates the Plaintiff: Ms. Sunitha .H. Singh,

Mr. Balaji Prasad H No.45, 2nd Main, Kempanna Brothers Layout Palace Guttahalli, Bangalore - 560020. MOBILE : 9845519285/ 9886826848

IN THE COURT OF XI ADDITIONAL CITY CIVIL AND SESSION JUDGE AT BANGALORE (CCH-8) O.S No.7001/2021

Between: Sri. N. Subramani and another, S/o. Sri. V. Nagarajappa, aged about 52 years, R/at. Venkateshpura, Jakkur Post, Yelahanka Hobli, Bangalore North Taluk, ... PLAINTIFFS AND: Sri. Doddamuniyappa, and Others, S/o Late. Sri. Munivenkatappa, aged about 82 years, R/at near Maramma Temple, Amruthahalli, Yelahanka, Bangalore North-560092.... DEFENDANTS

Summons/Notice to Defendant No. 5 Smt. Jayalakshmamma, D/o. Sri Doddamuniyappa, aged about 47 years, Residing Near Maramma Temple, Amruthahalli, Yelahanka Bangalore North-560 092.

Whereas the plaintiffs has instituted the above suit for declaration and injunction against the defendants to declare that the plaintiffs are the absolute owners of the suit schedule property and restrain the defendant No.28 and 29 by issuance of mandatory injunction and directing them to demolish the constructed building on the plaint Schedule Property. You are hereby summoned to appear in this court in person or by a pleader on the 07.09.2022 at 11:00 '0' Clock to answer the same failing which the suit/application will be disposed off exparte. SCHEDULE PROPERTY

All that piece and parcel of residential property bearing Site No. 45, Old Khatha No. 999 presently bearing Khatha No. 677/116/3/45. issued by the Bruhat Bangalore Mahanagara Palike, carved out of converted lands bearing Survey Numbers 107/3, 108/1 and 116/3, converted vide Official Memorandum bearing No. B.D.S. A.L.N. SR (NA) 105/2002-2003 dated 28.09.2002, situated at Amruthahalli Village, Yelahanka Hobli, Bangalore North Taluk, admeasuring East to West 110 Feet and North to South 100 Feet, totally 11000 Square Feet, along with all easement and other rights appurtenance thereto and thereupon and bounded on the;

East by: Site Nos. 41 and 42, West by: Private Property, North by: Road, South by: Private

Given under my hand and the seal of the court this 01.08.2022. By the order of the Court, Assistant Registrar,

City Civil Court, Bangalore. Advocate for Plaintiffs: M/s. Upasana Associates, No.37, 1st Floor (Annex), Opposite Kamala Nehru School, South End Road, Basavanagudi, Bangalore-560004

ದೊಮ್ಮಸಂದ್ರ ಶಾಖೆ, xoad, 10,11,12,13,14 xxdr.sto. 83, ೩ ಆರ್ ಕಾಂಪ್ಲೆಕ್, ಎದುರು. ಸೈಪ್ರಸ್ ಚೌಕ, ದೊಮ್ಮಸಂದ್ರ ವೃತ್ತ, ಸರ್ಜಾಪುರ ಮುಖ್ಯರಕ್ಕೆ ಆರೇಕರ್ ತಾಲ್ಲೂಕು, ಬೆಂಗಳೂರು-562 125 ಹಿಂದಿನ ಆಂಧ್ರ ಬ್ಯಾಂಕ್, ದೂರರ್ದಾನ: 686–27822755, ಅಂಚಿ: bm2975@unionbankofindia.com

ಪ್ರೊವಿಜನ್ ನಿಯಮ 8 & 9 ರ ಸೆಕ್ಕೂರಿಟಿ ಇಂಟರೆಸ್ಟ್ (ಎನ್ಫ್ರೋರ್ಸ್ಮೆಯಿಟ್) ನಿಯಮ 2002ರ ಸೆಕ್ಕೂರಿಟೈಜೀಷನ್ ಆಂಡ್ ರಿಕನ್ ಟಕ್ಷನ್ ಆಫ್ ಫೈನಾಫ್ರಿಯಲ್ ಅಸೆಟ್ ಅಂಡ್ ಎನ್ಫ್ರಾಸ್ ಸ್ಟ್ರಾಮಿಟ್ ಆಫ್ ಸೆಕ್ಯೂರಿಟಿ ಆಕ್ಸ್ 2002 ಮತ್ತು ಸೆಕ್ಯೂರಿಟಿ ಇಂಟರೆಸ್ಸ್ (ಎನ್ಫ್ ಫೋರ್ಸ್ ಮೆಂಟ್) ನಿಯಮ 2002ರ ಅಡಿಯಲ್ಲಿ ಸ್ಥರಾಸ್ತ್ರಗಳ ಹರಾಜು ಮಾರಾಟಕ್ಕೆ 15 ದಿನಗಳ ನೋಟೇಸ್

ಇ-ಹರಾಜು ಮಾರಾಟದ ನೋಟೀಸ್

ಸಾರ್ವಜನಿಕವಾಗಿ ಮತ್ತು ನಿರ್ದಿಷ್ಟವಾಗಿ ಸಾಲಗಾರ(ರು)ರಿಗೆ ಮತ್ತು ಜಾಮೀನುದಾರರಾದ ಇವರಿಗೆ ಈ ಮೂಲಕ ಳಿಸುವುದೇನೆಂದರೆ ಈ ಕೆಳಗೆ ತಿಳಿಸಿದ ಸ್ಥಿರಾಸ್ತಿ ಸ್ವಕ್ತನ್ನು ಫದ್ರತಾ ಸಾಲಗಾರರಿಗೆ ಅಡಮಾ: ಸೆಕ್ಕೂರ್ ಕೋಟರ್ ಅಧಿಕೃತ ಅಧಿಕಾರಿಯವರಿಂದ ಸಾಂಕೀತಿಕವಾಗಿ ಸ್ವಾಧೀನವನ್ನು ತೆಗೆದುಕೊಳ್ಳಲಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಸೆಕ್ಕೂರ್ಡ್ ಕ್ರೆಡೀಟರ್ ಇದರ ಜೊತೆಗೆ ಮುಂದಿನ ಬಡ್ಡಿ ಮತ್ತು ಕಾನೂನು / ಇತರ ವೆಚ್ಚಗಳೊಂದಿಗೆ ವಾಕಿ ಮೊತ್ತದ ವಸೂಲಾತಿಗಾಗಿ ಅದನ್ನು "ಎಲ್ಲಿ ಹೇಗಿದೆಯೋ ಹಾಗೆ" ಎಲ್ಲಿ ಏನಿದೆಯೋ ಹಾಗೆ" ಮತ್ತು ಅಲ್ಲಿ ಏನೇ ಇರಲಿ ಹಾಗೆ" ಆಧಾರದ ಮೇಲೆ ಹೇಳಿದಂತೆ ವಾಕಿ ವಸೂಲಿಗಾಗಿ ಕೆಳಗೆ ತಿಳಿಸಿದ ದಿನಾಂಕದಂದು, ಸಾರ್ವಜನಿಕ ಹರಾಜಿನ ಮೂಲಕ ಮಾರಾಟ ಮಾಡಲಾಗುವುದು. ಸಾಲಗಾರ ಮತ್ತು ಜಾರ್ಮೀನುದಾರರಿಂದ ಮುಂದಿನ ಬಡ್ಡಿ ಮತ್ತು ಇತರೆ ಖರ್ಜುಗಳು ಜೊತೆಗೆ ಕೆಳಗೆ ತಿಳಿಸಲಾದ ಬಾಕಿಗಳನ್ನು ಮರು ಪಡೆಯಲು ಮತ್ತು ಮುಂಗಡ ಶೇವಣಿಯನ್ನು ಕೆಳಕಂಡ ದಿನಾಂಕದಂದು ಆಸ್ತಿಯ ದೀಸಲು ದೆಲೆ ಮತ್ತು ಮುಂಗಡ ಠೇವಣಿ (ಇಎಂಡಿ) ಸ್ಥಿರಾಸ್ತಿ ಇತ್ಯಾದಿಗಳನ್ನು ಕೆಳಗೆ ನೀಡಲಾಗಿದೆ.

ಭದ್ರತಾ ಸಾಲದಾತರರ ಹೆಸರು ಮತ್ತು ವಿಳಾಸ: ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾ, ದೊಮ್ಮಸಂದ್ರ ಶಾಖೆ, ಸಂಖ್ಯೆ 10,11,12,13,14 ಸರ್ವೆ ನಂ.83, ೩ ಆರ್ ಕಾಂಪ್ಲೆಕ್ಟ್ ಎದುರು, ಸೈಪ್ಟಸ್ ಸ್ಟ್ರೇರ್, ದೊಮ್ಮಸಂದ್ರ ಸರ್ಕಲ್, ಸರ್ಜಾಪುರ ಮುಖ್ಯರಸ್ತೆ, ಆನೇಕಲ್ ತಾಲ್ಲೂಕು, ಬೆಂಗಳೂರು-562 125.

. ಸಾಲಗಾರರ, ಸಹ-ಅರ್ಜಿದಾರರ ಮತ್ತು ಜಾಮೀನುದಾರರ ಹೆಸರು ಮತ್ತು ವಿಳಾಸ: ಸಾಲಗಾರರು ಶ್ರೀ ನಂಜುಂಡೇತ ಎನ್ ಕೆ, ಬಿನ್ ಲೇಟ್ ನಾಗರಾಜು, ನಂ 604/3, ಮಾರಸಂದ್ರ ದೊಡ್ಡಬಳ್ಳಾವುರ

ಬರಬೇಕಾದ ಬಾಕಿ ಮೊತ್ತ: ರೂ.56,79,159.65/– (ರೂಪಾಯಿ ಐವತ್ರಾರು ಲಕ್ಷದ ಎಪ್ಪಕ್ರೊಂಭತ್ತು ಸಾವಿರದ ನೂರ ಐವತ್ತೊಂಧತ್ತು ಮತ್ತು ಅರವತ್ನೆದು ಪೈಸೆ ಮಾತ್ರ) ಜೊತೆಗೆ 31–05–2019 ರಿಂದ ಭವಿಷ್ಯದ ಬಡ್ಡಿ ಮತ್ತು ಕಾನೂನು/ಇತರೆ ವೆಚ್ಚಗಳು.

ಮಾರಾಟ ಮಾಡಬೇಕಾದ ಸ್ಥಿರಾಸ್ತ್ರಿ ಸ್ವತ್ತುಗಳ ವಿವರಣೆ: ವಾಸಯೋಗ್ಯ 3 BHK ಫ್ಲಾಟ್ನ್ ಎಸ್ಬಿಂ ಅಂದಾಜು ವಿಸ್ತೀರ್ಣ 1464 ಚದರ ಅಡಿ, 1098 ಚದರ ಅಡಿ ಕಾರ್ಪೆಟ್ ಏರಿಯಾದ ಮಾರುಕಿ ಅನುತ್ತಮ್ ಅಪಾರ್ಟ್ ಮೆಂಟ್ ನ ನೆಲಮಹಡಿಯ ಫ್ಲಾಟ್ ನಂ.001, ಆಸ್ತಿಯ ನಂ.ಬಿ-14, ಬಿಬಿಎಂತಿ ಖಾತಾ ಸಂಖ್ಯೆ 720/701/ಬ–14, ಗ್ರೀನ್ಎಲ್ಲಿ ಲೇಔಟ್, ಜುನ್ನಸಂದ್ರ ಗ್ರಾಮ, ಬೆಂಗಳೂರು–560035 ಮತ್ತು ಚಕ್ಕುಬಂದಿ: ಪೂರ್ವಕ್ಕೆ: ಪ್ಲಾಟ್ ಸಂಖ್ಯೆ ಡಿ–7 ೩ ಇ–1, ಪಶ್ಚಿಮಕ್ಕೆ: ಪ್ಲಾಟ್ ಸಂಖ್ಯೆ ಬಿ–15. ಉತ್ತರಕ್ಕೆ: ರಸ್ತೆ, ದಕ್ಷಿಣಕ್ಕೆ: ಪ್ಲಾಟ್ ಸಂಖ್ಯೆ ಐ–17.


ಇ-ಹರಾಜಿನ ದಿನಾಂಕ ಮತ್ತು ಸಮಯ; ದಿನಾಂಕ 30.08.2022 ರಂದು ಬೆಳಗ್ಗೆ 11.00 ರಿಂದ ಮಧ್ಯಾಹ 2.00ರದರೆಗೆ (10 ನಿಮಿಷ ಅನಿಯಮಿತ ಸ್ವಯಂ ವಿಸ್ತರಣೆಗಳೊಂದಿಗೆ) ಇ-ಪರಾಜು ವೆಚ್ ಸೈಟ್ – www.mstcecommerce.com, ಇಎಂಡಿ ಸಲ್ಲಿಸಲು ಕೊನೆಯ ದಿನಾಂಕ: ಇ-ಹರಾಜು ಪ್ರಾರಂಭವಾಗುವ ಮೊದಲು. ಮೀಸಲು ವೆಲೆ: ರೂ.45.00 ಲಕ್ಷಗಳು

ಇಎಂಡಿ ಮೊತ್ತ ರೂ.4.50 ಲಕ್ಷಗಳು, ಮುಂಗಡ ಶೇವಣಿ ಮೊತ್ತ ಮೀಸಲು ಬೆಲೆಯ 10% ರಂತೆ ಮಾರಾಟದ ನಿಯಮಗಳು ಮತ್ತು ಪರತ್ರಗಳ ವಿವರಗಳಿಗೆ (1)https://www.ibapi.in (2)www.unionbankofindia.co.in ರಲ್ಲಿ ನೀಡಿದ ಲಿಂಕ್ ಗೆ ಭೇಟಿ ನೀಡಿ.

ಆಸಕ್ತ ವರ್ಷವಾರದು https://www.mstcecommerce.com/auctionhome/ibapi/index.jsp ಮೂಲಕ ಸೋಂದಾಯಿಸಿಕೊಳ್ಳಬೇಕು.

ಈ ಹರಾಜು ವೆಬ್ಸ್ಟೆಟ್ www.mstcecommerce.comರಲ್ಲಿ ನಡೆಸಲಾಗುವುದು. ದಯವಿಟ್ಟು ಇ-ಹರಾಜು ಸಂಬಂಧಿತ ಮಾಹಿತಿಗಾಗಿ https://www.mstcecommerce.com ಗೆ ಇ-ಮೇರ್ ದೊಮ್ಮಸಂದ್ರ ಶಾಖೆ, ಶಾಖೆಯ ವ್ಯವಸ್ಥಾಪಕರ ಮೊಬೈಲ್ ನಂ. 6301070134; 000–27822755. ಸಂಪರ್ಕಿಸಿ

ದಿನಾಂಕ: 03.08.2022 ಸಹಿ/- ಅಧಿಕೃತ ಅಧಿಕಾರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ



ಪ್ರಧಾನ ಕಛೇರಿ, #109, ಶಂಕರಮಠದ ರಸ್ತೆ, ಶಂಕರಮರಂ, ಬೆಂಗಳೂರು-560004, ದೂರವಾಣಿ: 22956419 / 22956420, Email: corporate@vcb.co.in Website: www.vcb.co.in

ಸ್ರಾಧೀನ ಸೂಚನೆ (ನಿಯಮ 8 (1) (ಸ್ಥಿರಾಸ್ತಿಗಳಿಗಾಗಿ) ಕೆಳಸಹಿದಾರರು ಸರ್ ಎಂ. ವಿಶ್ವೇಶ್ವರಯ್ನ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಬೆಂಗಳೂರು ಇದರ

ಅಧಿಕಾರ ಹೊಂದಿದ ಅಧಿಕೃತ ಅಧಿಕಾರಿಯಾಗಿದ್ದು ಸೆಕ್ಕೂರಿಟ್ಟಿಜೇಷನ್ ಅಂಡ್ ರಿಕನ್ಸಕ್ಷನ್ ಆಫ್ ಥೈನಾನ್ಪಿಯಲ್ ಅಸೆಟ್ಸ್ ಅಂಡ್ ಎನ್ಫ್ರೋರ್ಸ್ಮ್ಯೆಂಟ್ ಆಫ್ ಸೆಕ್ಕೂರಿಟಿ ಇಂಟ್ರೆಸ್ಟ್ [ಆಕ್ಟ್, 2002ರ ಆನ್ವಯ (ನಿಯಮ 54ರ 2002)] ಮತ್ತು ಸೆಕ್ಕೂರಿಟಿ ಇಂಟ್ರಿಸ್ಟ್ (ಎನ್ಫೋರ್ಸ್ಮಮೆಂಟ್) ನಿಯಮಗಳ 2002 (ನಿಯಮ 3) ಅನ್ನು ಓದಿಕೊಂಡಂತೆ ಪ್ರಕರಣ 13(12)ರ ಅನ್ವಯ ಪ್ರದತ್ನವಾದ ಅಧಿಕಾರಗಳನ್ನು ಚಲಾಯಿಸಿ ಸದರಿ ಸೂಚನೆ ತಲುಪಿದ ದಿನಾಂಕದಿಂದ 60 ದಿನಗಳ ಒಳಗೆ ಸೂಚನೆಯಲ್ಲಿ ತಿಳಿಸಿರುವ ಮೊಬಲಗು ರೂ.92,18,451/- (ರೂಪಾಯಿ ತೊಂಬತ್ತೆರಡು ಲಕ್ಷದ ಹದಿನೆಂಟು ಸಾವಿರದ ನಾಲ್ಕುನೂರ ಐವತ್ತೊಂದು ಮಾತ್ರ) ದಿನಾಂಕ 30.04.2022 ರಂದು ಇದ್ದಂತೆ ಪಾವತಿ ಮಾಡಲು ಸಾಲಗಾರರಾದ: ಮೇ ನಿಯೋಟೆರಿಕ್ ಪ್ರಿಸಿಟಿಕ್ ಪ್ರೈವೇಟ್ ಲಿಮಿಟೆಡ್, ಸರ್ವೆ ನಂ.15/2, ಶ್ರೀ.ವಿನಾಯಕ ಎಸ್ಟೇಟ್, ಹೆಗ್ಗನಹಳ್ಳಿ ಮುಖ್ಯ ರಸ್ತೆ, ಆರ್ಇಎಸ್ ಪಾಲಿಟೆಕ್ಕಿಕ್ ಕಾಲೇಜು ಹತ್ತಿರ, ಸುಂಕದಕಟ್ಟೆ ಬೆಂಗಳೂರು-560091. ಇದನ್ನು ಪ್ರತಿನಿಧಿಸುವವರು ನಿರ್ದೇಶಕರು ಮತ್ತು ಜಾಮೀನುದಾರರು <u> ಶ್ರೀ.ಎನ್.ಸವೀನ್ ಕುಮಾರ್ – ನಂ.126, 12ನೇ 'ಬೆ' ಮುಖ್ಯರಸ್ತೆ, 6ನೇ ಬ್ಲಾಕ್, ರಾಜಾಜಿನಗರ</u> ಬೆಂಗಳೂರು-560 010 **ಮತ್ತೊಂದು ವಿಳಾಸ**: ನಂ.28, ಸೌಂದರ್ಯ ನಿಲಯ, ಕೃಷ್ಣ ದೇವಸ್ಥಾನ ರಸ್ತೆ ದೊಡ್ಡದೊಮ್ಮಸಂದ್ರ, ವಿದ್ಯಾರಣ್ಯಪುರ, ಬೆಂಗಳೂರು-560 097. ಶ್ರೀಮತಿ ೩.೮೫, ನಂ.126, 12ನೇ 'ಐ' ಮುಖ್ಯರಸ್ಥೆ, 6ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560 010, ತ್ರೀಮತಿಸಿದುಕ್ತಿಣೆ, ನಂ.1104, 18ನೇ 'ಬಿ' ಮುಖ್ಯರಸ್ಕೆ 5ನೇ ಬ್ಲಾಕ್, ರಾಜಾಜಿನಗರ , ಬೆಂಗಳೂರು-560 010. ಶ್ರೀ.ಎ.ನಟರಾಜ್, ನಂ.1104 18ನೇ 'ಐ' ಮುಖ್ಯರಸ್ತೆ, 5ನೇ ಪ್ಲಾಕ್, ರಾಡಾಜಿನಗರ, ಬೆಂಗಳೂರು-560 010 ಮತ್ತು ಶ್ರೀ.ಎನ್.ದೀಪಕ್ ಕುಮಾರ್, ನಂ.126, 12ನೇ ಬಿ ಮುಖ್ಯರಸ್ತೆ, 6ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560 010. ಇವರಿಗೆ ದಿನಾಂಕ: 16.05.2022 ರಂದು ಡಿಮ್ನಾಂಡ್ ನೋಟೀಸ್ನನ್ನು ನೀಡಲಾಗಿತ್ತು

ಸಾಲಗಾರರು ಸದರಿ ಮೊಬಲಗನ್ನು ಮರುಪಾವತಿಸದೇ ಇರುವುದರಿಂದ ಈ ಕೆಳಗೆ ಸಹಿ ಮಾಡಿರುವವರು ಕೆಳಗೆ ವಿವರಿಸಲಾದ ಆಸ್ತಿಯನ್ನು ಈ ಮೇಲೆ ತಿಳಿಸಿದ ಕಾಯ್ದೆಯ ಕಲಂ 13 ಸೆಕ್ಷನ್ (4) ರೊಂದಿಗೆ ನಿಯಮ 8 ರಲ್ಲಿ ಪ್ರದತ್ತ ಅಧಿಕಾರದನ್ವಯ ಈ ಕೆಳಗೆ ವಿವರಿಸಲಾದ ಆಸ್ತಿಯನ್ನು ದಿಣಾಂಕ 03.08.2022 ರಂದು ಸ್ವಾಧೀನಪಡಿಸಿಕೊಂಡಿರುತ್ತಾರೆ.

ಸಾಲಗಾರರು ಮತ್ತು ಸಾರ್ವಜನಿಕರಿಗೆ ನಿರ್ದಿಷ್ಟವಾಗಿ ಈ ಕೆಳಗೆ ವಿವರಿಸಿದ ಆಸ್ತಿಯೊಂದಿಗೆ ವ್ಯವಹರಿಸದಂತೆ ಈ ಮೂಲಕ ಎಚ್ಚರಿಸುತ್ತಿದ್ದೇವೆ ಹಾಗೂ ಅಂತಹ ಯಾವುದೇ ವ್ಯವಹಾರಗಳು ಸರ್ ಎಂ. ವಿಶ್ವೇಶ್ವರಯ್ಯ **ಕೋ-ಆಪರೇಟವ್ ಬ್ಯಾಂಕ್ ಲಿಮಿಟೆಡ್, ಮತ್ತಿಕೆರೆ ಶಾಖೆ, ಬೆಂಗಳೂರು** ಇವರಿಗೆ ಸಂದಾಯವಾಗತಕ್ಕ ಮೊಬಲಗು ರೂ.89,38,363/- (ರೂಪಾಯಿ ಎಂಭತ್ರೊಂಬತ್ತು ಲಕ್ಷದ ಮೂವತ್ತೆಂಟು ಸಾವಿರದ ಮುನ್ನೂರ ಅರವತ್ತಮೂರು ಮಾತ್ರ) ದಿನಾಂಕ 31.07.2022 ರಂದು ಇದ್ದಂತೆ, ದಿನಾಂಕ 01.08.2022 ರಿಂದ ಬಡ್ಡಿ, ಖರ್ಚು, ವೆಚ್ಚಗಳನ್ನು ಚುಕ್ತಾ ಮಾಡುವುದಕ್ಕೆ ಋಣ ವಾಧ್ಯವಾಗಿರುತ್ತದೆ. ಸಾಲಗಾರರ ಗಮನಕ್ಕೆ ತರುವುದೇನೆಂದರೆ ಭದ್ರತಾ ಸ್ವತ್ತುಗಳನ್ನು ಹಿಂಪಡೆಯುವ ಕಾಲಾವಕಾಶ ಕಾಯಿದೆಯ ಸಕ್ಷನ್ 13(8)ರ ಅನ್ವಯ ಇರುತ್ತದೆ.

ಚರಾಸ್ತ್ರಿ ಸ್ವತ್ರಗಳು, ದಾಸ್ತಾಮ ಮತ್ತು ಸ್ವೀಕೃತಿಗಳು ಮತ್ತು ಪ್ಲಾಂಟ್ ಹಾಗೂ ಯಂತ್ರೋಪಕರಣಗಳು ಚರಾತ್ರಿ ಸ್ವತ್ತುಗಳ, ದಾಸ್ತಾರು ಮತ್ತು ಸ್ವೀಕೃತಿಗಳ ವಿವರ: ಚರಾಸ್ತಿ ಸ್ವತ್ತುಗಳ, ದಾಸ್ತಾನು ಮತ್ತು ಸ್ವೀಕೃತಿಗಳನ್ನು ಹೊಂದಿರುವ ಮೇ ನಿಯೋಟೆರಿಕ್ ಪ್ರಿಸಿಟೆಕ್ ಪ್ರೈವೇಟ್ ಲಿಮಿಟೆಡ್, ಸರ್ವೆ ನಂ.15/2, ಶ್ರೀ.ವಿನಾಯಕ ಎಸ್ಪೇಟ್, ಹೆಗ್ಗನಹಳ್ಳಿ ಮುಖ್ಯ ರಸ್ತೆ, ಆರ್ಇಎಸ್ ಪಾಲಿಟೆಕ್ನಿಕ್ ಕಾಲೇಜು ಹತ್ತಿರ, ಸುಂಕದಕಟ್ಟಿ,

ಪ್ರಾಂಚ್ ಮತ್ತು ಯಂತ್ರೋಪಕರಣಗಳು: ಮೇ ನಿಯೋಟೆರಿಕ್ ಪ್ರಿಸಿಟಿಕ್ ಪ್ರೈವೇಟ್ ಲಿಮಿಟೆಡ್. ಸರ್ವೆ ನಂ.15/2, ಶ್ರೀ.ವಿನಾಯಕ ಎಸ್ಟೇಟ್, ಹೆಗ್ಗನಹಳ್ಳಿ ಮುಖ್ಯ ರಸ್ತೆ, ಆರ್ಇಎಸ್ ಪಾಲಿಟಿಕ್ನಿಕ್ ಕಾಲೇಜು ಹತ್ತಿರ, ಸುಂಕದಕಟ್ಟೆ, ಬೆಂಗಳೂರು-560091.

ಷೆಡ್ಯೂಲ್: ಎಲ್ಲಾ ಭಾಗ ಮತ್ತು ವಿಭಾಗಗಳ ಈಶಾನ್ಯ ಭಾಗದಲ್ಲಿರುವ ಇಂಡಸ್ಟೀಯಲ್ ಪ್ಲಾಟ್ ಹೊಂದಿರುವ ನಂ.110-ದಿ, ಹೆಬ್ಬಗೋಡಿ ಗ್ರಾಮ ಪಂಚಾಯಿತಿ ಖಾತಾ ನಂ.715/110/ದಿ, ಮೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿದೆ, ಸರ್ವೆ ನಂ.170 & 171, ಹೆಬ್ಬಗೋಡಿ ಗ್ರಾಮದ ಅತ್ತಿದೆಲೆ ಹೋಬಳಿ, ಆನೇಕಲ್ ತಾಲ್ಲೂಕು ವಿಸ್ತೀರ್ಣ ಪೂರ್ವದಿಂದ ಪಶ್ಚಿಮಕ್ಕೆ 33 ಮೀಟರ್ಗಳು, ಉತ್ತರದಿಂದ ದಕ್ಷಿಣಕ್ಕೆ 20 ಮೀಟರ್ಗಳು ಒಟ್ಟು ವಿಸ್ತೀರ್ಣ 660 ಮೀಟರ್ಗಳು ಜೊತೆಗೆ ಅಲ್ಲಿ ನಿರ್ಮಿಸಲಾದ ಕಟ್ಟಡವು ಶ್ರೀ.ಎ.ನಟರಾಜ್ ಮತ್ತು ತ್ರೀಮತಿ.ಸಿ.ರುಕ್ಷಿಣಿ ರವರಿಗೆ ಸೇರಿದ್ದು, ಆದರ ಚಕ್ಕುಬಂದಿ: ಪೂರ್ವಕ್ಕೆ ಪ್ಲಾಟ್ ನಂ.110/ಎ, ಪಶ್ಚಿಮಕ್ಕೆ ಪ್ಲಾಟ್ ನಂ.110-ಐ ಟಿ.ಲೋಕೇಶ್ರವರಿಗೆ ಮಾರಾಟವಾಗಿದೆ, ಉತ್ತರಕ್ಕೆ ಕೆಐಎಡಿಐ ರಸ್ತೆ, ದಕ್ಷಿಣಕ್ಕೆ ಪ್ಲಾಟ್ ನಂ.110-ಬಿ ಟಿ.ಲೋಕೇಶ್ರವರಿಗೆ ಮಾರಾಟವಾಗಿದೆ.

ದಿಣಾಂಕ: 03.08.2022 : ಬೆಂಗಳೂರು

ಸ್ಥಾ/- ಇರಿಕ್ಷಿತ ಇರಿಕಾರಿ ಸರ್ ಎಂ, ವಿಶ್ವೇಕ್ಷರಯ್ಯ ಕೋ. ಆಪರೇಟವ್ ಬ್ಯಾಂಕ್ ಲಿ.

PUBLIC NOTICE

My client Smt. Padma W/o Late D. A. Shama Sundar, aged about 56 years, residing at Old No.740, New No.51, 1st Main, 2nd Cross, Vyalikaval, Bangalore-560 003 is the owner of the schedule property. My client has lost original Agreement dated 26.12.1956 executed by BDA in favour of D.V.Ahobala Rao, i.e., my father-in-law, Original Possession Certificate (Memo) dated 18.01.1957 along with connected papers with respect to the schedule property. My client has Khatha with respect to the schedule property. My client has not handed over the above said documents nor transacted with respect to the Schedule Property with anybody. If anybody found the above documents may kindly handover the same to the under signed and she will be suitably rewarded

SCHEDULE PROPERTY

All that piece and parcel of the BDA Property bearing No.740, formed by the Bangalore City Improvement Trust Board, situated at Vyalikaval, Bangalore, measuring East to West 45 feet and North to South 33 feet and bounded on:

East by : Site No.743, West by : Road, North by : Road, South by : Site No.741.

G. NARAYANA HEBBAR, Advocate No.38/15, W.A.T Street, Basavanagudi, Bangalore. Mob: 9886476125, 080-26614488 Dated: 03.08.2022

IN THE COURT OF THE IX ADDITIONAL DISTRICT ADDITIONAL DISTRICT BENGALURU RURAL DISTRICT AT BENGALURU

R.A.NO.150/2016 BETWEEN: SRI. H.M.KUMAR Represented by his GPA Holder, BEML Employees Co-operative Society Ltd, Q/at BEML Limited Bengaluru Complex, New Thippasandra Post, Bangalore - 560075. ... Appellant AND: Sri. Muni Hanumaiah & Others...

RESPONDENTS RESPONDENTS NO.3: SMT. HANUMAKKA W/o Byrappa, aged about 80 years, R/at Vaderahalli Village, Dasanapura Hobli, Bangalore North Taluk, Pin Code -

562123. ... Respondents Whereas, the Appellant Society has filed the above appeal against Respondents being aggrieved by the Judgment and Decree dated 12-07-2016 passed in 0.S.No.152/2009 (old 0.S.No.769/2003) by the Senior Civil Judge at Nelamangala. Take notice that the above named Respondent No.3 in the Appeal and you are hereby summoned to appear before this Hon'ble person or through Advocate, failing which the above Appeal will be decided placing

Given under my hand and seal of the Court on this 2nd day of August 2022. By order of the Court, Chief Administrative

Officer, District & Sessions Court, Bangalore

Sri B.E. SHREEDHAR, Advocate No. 15, 1st Floor, HAL Building, 1st Cross, CKC Garden, Opp. to BIO Hospital, K.H. Road, Bengaluru-560 027. Mobile: 9964125501

IN THE COMMERCIAL COURT AT BANGALORE (CCH-90) Com O.S. No. 58 / 2022

Smartworks Coworking Spaces Private Limited having its registered office at: Unit No. 305-310, Plot No. 9, 10 & 11, Vardhman Trade

Also at: Olympia National Towers, Block 3, A3 & A4, North Phase, Guindy Industrial Estate, Chennai- 600032, Tamil Nadu, India. Also at: Global Technology Park, Block-C, Marathahalli Outer Ring Road,

Devarabeesanahalli Village, Beilandur, Bengaluru, Karnataka-560103, India.

Funfinity Learning Solutions Private Limited, having its registered office at: No. 17 & 18, Jalaram Industrial Estate, Bannerghatta Road, Near Arekere Gate, Bangalore, Kamataka-560076, India. ... Defendant

Whereas the Plaintiff above named has filed a

suit to recover a sum of Rs.32,60,669/

(Rupees Thirty Two Lakhs Sixty Thousand Six Hundred and Sixty Nine Only) along with an interest @ 24% p.a. on 32,60,669/- (Rupees Thirty Two Lakhs sixty Thousand Six Hundred and Sixty Nine Only) from its due date till the date of the actual payment for the services rendered and utilised by the Defendant under the Service Agreement dated 02.05.2019. The Defendant is are hereby called to appea before this court in person or by pleader duly

instructed on 19.08.2022 at 11 AM to show cause against the Plaintiff, failing wherein the appearance will be heard and considered Defendants ex-parte. Given under my hand with the seal of this Court on the 3rd day of August 2022.

By order of the Court, Sheristedar City Civil Court, Bengaluru. ADDRESS OF THE ADVOCATE: M/s. ATV Legal, No. 29/4, 'Trade Center', Third Floor, Race Course Road, Bangalore - 560001.

IN THE COURT OF THE XXXI ADDL CITY **CIVIL JUDGE AT BANGALORE**

O.S. No.1237/2020 Botween: Sri. Mr. ASHOK R KELAGERI, S/o Rudrappa Basappa Kelagerie, aged about 60 years, R/at No.152, Umamaheswara Nilaya NMC, Hosamane, Hanumantha Nagar Bhadravathi-577301, & Another ... PLAINTIFFS AND: Smt. VARALAKSHMI & OTHERS

RULE 20(1A) R/W SECTION 151 OF CPC Smt. VARALAKSHMI, W/o Late Govindara;

aged about 50 years, 2. MR. MANJUNATH. G MR. CHETHAN. G, S/o Late Govindaraju, aged about 31 years, R/o No.1, Adhithya Sunshine Apartment, Chikka Banaswadi Main Road Bangalore-560043, Presently R/at Ashoka Street, Site No.16, 1st Cross, 1st Main, Sri Byraveshwara Layout, Near Hasnath College, Kalyan Nagar Post, Bangalore-560043. Where the above named Plaintiff instituted a suit

injunction and such other reliefs in respect of below Mentioned Suit schedule property. You are here by summoned to appear before this court on 18.08.2022 at 11.a.m in person or through advocate/ pleader to answer the

against defendants, suit for Permanent

questions to the same. Failing which the suit will be heard and determined as ex-parte. SCHEDULE 'A' PROPERTY ENTIRE PROPERTY All the piece and parcel of the immovable

property bearing Site No.19, Khatha No.83, BBMP Khatha No.221/83/8/3/19, New PID No.024-W0319-1, situated at Hennur Village, Kasaba Hobli, Bangalore North Taluk, Bangalore, now coming under the jurisdiction of BBMP limits, Bangalore measuring East to West 40 feet and North to South 56.6'+52.6' / 2 totally measuring 2184 Sq.Ft. along with all rights, appurtenances whatsoever underneath or

above surface and bounded on: East by:

Property No.18, West by: Property No.20, North by: 25 feet Road; South by: Private SCHEDULE '8' PROPERTY

All the piece and percel of the property flat bearing No. F-100, situated in the First floor with a super built up area of about 1050 Square Feet and 364 Square Feet, undivided share in the 'A' schedule property along with Car Parking space in the stift floor with all civic amenities and facilities. East by: Lift/Staircase; West by: Setback; North by: 25 feet Road; South by: Flat.

03.08.2022. By order of the Court, Assistant Registrar, City Civil Court, Bengaluru.

Given under my hand & seal of the court, this

Advocate for Plaintiffs: SUKANYA.H.D No.1/1, P.C. Road, Balepet 1st Cross, Balepet, Bengaluru-53.

kpepaper.asianetnews.com 🛑 🦰 🌑



Kammanahalli main Road

Bengaluru- 560043

Mobile: 8861511885